

ದೇವ ಕರೆಗೆ ಪ್ರತಿಕ್ರಿಯೆ

(16:9-15)

ನಾನು ಯಾವನಸ್ಥನಾಗಿದ್ದಾಗ ಹೊಲನು ತೈತ್ಯವದಿಂದ ಥಿಲಪ್ಪಿಗೆ ಹೊಳದ ವಿಷಯದಲ್ಲಿ ಶ್ರವಣಿಗಳು ಏಕ ಅಷ್ಟಯೇ ಹೊಂದಿದ್ದರು ಎಂಬುದನ್ನು ನಾನು ಅಧ್ಯ ಮಾಡಿಕೊಳ್ಳುತ್ತಾನೆ. “ಕಡೆಗೂ, ಯಾರೇಂಹ್ ಬಂಡಕ್ಕೆ ಸುವಾರ್ತೆಯು ಹೋಯಿಲು!” ಇದನ್ನೇ ಅವರು ದೃಢಪಡಿಸಿದ್ದರು. ಹೊಲನು ಮೂಲಕರಾಗಿ, ಯಾರೇಂಹೀನಲ್ಲಿ ಪಲವರ್ತೆನೆಗೇಂಂದ ಶ್ರಧೆಯ ಮಹಿಳೆಯಾದ ಲಾರ್ಯಾಟ್ ಕುಲತು ಮಾತನಾಡುತ್ತಿದ್ದರು. “ಅದರಲ್ಲ ಯಾವ ಅಷ್ಟಯೆಬಿದೆ?” “ಹೊಲ ಮತ್ತು ಅವನ ನಂಗಡಿಗರು, ಹೋಮಾಪುರದ ಒಂದು ಶ್ರಾಂತದಿಂದ, ಹೋಮಾಯದ ಜನ್ಮಾಂದು ಶ್ರಾಂತಕ್ಕೆ ಹೋಯಿಲು” ಅಷ್ಟೇ! ಎಂಬುದಾಗಿ ನಾನು ಯೋಚಿಸಿದೆ! ಹೊನ ಒಡಂಬಿತೆಯಲ್ಲ ಆ ಶ್ರದ್ಧೆಶವನ್ನು ಯಾರೇಂಹ್ ಎಂಬುದಾಗಿ ಕರೆದಿರಬಹುದೇ ಎಂಬ ನಂಶಯವನ್ನು ವೃತ್ತಪಡಿಸಿದೆ.

ಆ ದಿವಸನಗಳಲ್ಲಿ, ಆ ನ್ಯಾಷದ ಹೆಸರನ್ನು ಯಾರೇಂಹ್ ಎಂಬುದಾಗಿ ಕರೆದಿರುವ ನಂಶಯವು ಇದೆ.¹ ಅದರಲ್ಲಿ ಉಂಟಾದ ಅಷ್ಟಯೆವನ್ನು ನಾನು ಮನಗೊಂಡಿರುವೆನು. ಈ ದಿನದಲ್ಲಿ ಏಷ್ಟ ಮತ್ತು ಯಾರೇಂಹ್ ಎಂಬುದಾಗಿ ಕರೆಯಲ್ಪಡುವಂತೆ, ಆ ದಿನಗಳಲ್ಲಿ, ಆ ಹೆಸರನ್ನು ಕರೆಯುತ್ತಿರಲ್ಲ, ಅದರ ಪುರಾತನ ಕಾಲದಲ್ಲಿಯಾ ನಹ ಪೂರ್ವ ಮತ್ತು ಹಕ್ಕಿಯ ದೇಶಗಳಿಂದ ಕರೆಯುತ್ತಿದ್ದರು.² ಅಪುಗಜಿಗೆ ಒಂದು ಮೇಲೆಯನ್ನು ಮಾಡಿ ಒಂದಾಗಿಸಿದ್ದರೂ, ಅಪುಗಳು ಬಿಭಾಗಗೊಂಡ ಶ್ರಹಂಜಗಳಾಗಿದ್ದವು. ನಾನು ಟಕ್ಕಿದೇಶದಿಂದ (ತೈತ್ಯವದ ಹಳೆಯಾಗಿಕೆಗಳು ಇರುವ ನ್ಯಾಷ) ರ್ವಿಣ್ಣ ದೇಶಕ್ಕೆ ಶ್ರಯಾಣ ಮಾಡಿರುವದಲಂದ, ಅಲ್ಲಿನ ನಂಂತರ ತಿಯಲ್ಲಿ ವೃತ್ಯಾಂಗಳನ್ನು ನೋಡಿರುವೆನು. ಹೊಲ ಮತ್ತು ಅವನ ನಂಗಡಿಗರು, ಮೆಕೆಂನ್ಯಾದವರ ಕರೆಗೆ ಶ್ರತಿತಿಯಾಗಿದ್ದಾಗ, ಅಲ್ಲ ಸುವಾರ್ತೆಗಾಗಿ ಒಂದು ಹೊನ ನ್ಯಾಷವು ತೆರೆದುಕೊಂಡಿತು!³

ಈ ಹಾರವು ಮೆಕೆಂನ್ಯಾದವರ ಕರೆಯನ್ನು ಒಳಗೊಂಡಿರುತ್ತದೆ, ಮತ್ತು ಹೊಲನು ಶ್ರತಿತಿಯಿ ಹಾಗೂ ಅದರ ಯಶಸ್ವಿಯನ್ನು ಒಳಗೊಂಡಿರುತ್ತದೆ. ಈ ಶ್ರವಜನದಲ್ಲಿ, ದೇವರ ಕರೆಗೆ ಶ್ರತಿತಿಯನುವ ಹಾರವನ್ನು ನಾಪುಗಳು ಕಾಳಿಯಲು ನಾಧ್ಯವಿದೆ.

ವಾಕ್ಯವನ್ನು ಜರಿತೀಫಾನಲಾಗಿ

ಕಳೆದ ಹಾರದಲ್ಲಿ, ಹೊಲ, ಸೀಲ ಮತ್ತು ತಿಮೋಥೆಯರು ಹೋಮಾಯದ ಆಸ್ಯ ಸೀಮೆಯ ಹೂಂತಕ್ಕೆ ಹೋಗಬೇಕೆಂದಿರುವಾಗ, ದೇವಲಂದ ತಡೆಯಲ್ಲಿಟ್ಟರು ಎಂದು ನೋಡಿದೆವು. ನಂತರ ಅವರು ಉತ್ತರದ ಜಥ್ರಾನ್ಯಕ್ಕೆ ಹೋಗಲು ಶ್ರಯಾಣಿದಾಗ, ತುನಃ ದೇವರ ಅವರನ್ನು ಅಲ್ಲಿಗೆ ಹೋಗ ಗೊಡಿಸಿತ್ತಾನೆ. ಅದರೆ ಅವಲಗೆ ಹಕ್ಕಿಯನ್ನು ಹೋಗನುವ ದಾಲಯೊಂದೇ ಸಿದ್ಧವಾಗಿತ್ತು, ನಂತರ ಅವರು ಹಕ್ಕಿಯನ್ನು ಶ್ರಯಾಣಿ ಹಡಗನು ದಣವಾದ ತೈತ್ಯವಕ್ಕೆ ತಲುಹಿಡರು. ಅವರು ನಮುದ್ರ ದಂಡೆಯಲ್ಲಿ ಸುಂದರವಾದ ಸೀಲ ನಿಂಲನೆ ವಿಗೆಯನ್ನು ನಮುದ್ರವನ್ನು ನೋಡುವಾಗ, ಅದರ ಅಲ್ಲಿಗೆ ಏಕ ಬಂದರು, ಏಕ ದೇವರ ಅವರನ್ನು ಅಲ್ಲಿಗೆ ಕರೆತಂದನು ಎಂದು ಅಷ್ಟಯೆಷಿದ್ದರು.⁴

ಒಂದು ಕರೆ (16:9, 10ಃ)

ಅವರು ಇಂಜ್ಯಾರ್ಟ್ ಪಡುವ ಅಗತ್ಯತೆಯ ಇಲ್ಲದೆ ಇರುವಾಗ,⁵ “ರಾತ್ರಿ ಕಾಲದಲ್ಲಿ ಹೋಲನಿಗೆ ಒಂದು ದಶನವಾಯಿತು:⁶ ಏನೆಂದರೆ ಮೆಕೆದೊಳ್ಳೆ⁷ ದೇಶದವನಾದ ಬಬ್ಬು ಮನುಷ್ಯನು ನಿಂತುಕೊಂಡು - ನೀನು ನಮುದ್ರವನ್ನು ದಾಣ ಮೆಕೆದೊಳ್ಳುತ್ತಿದ್ದನು” (ಪಜನ 9). ಮೆಕೆದೊಳ್ಳೆನ್ನು ಗ್ರಿಂಹ ದೇಶದ ಉತ್ತರ ಪ್ರದೇಶವಾಗಿದ್ದು. ಮಹಾ ಜರ್ಕವರ್ತಿಯಾದ ಅಲ್ಕಾಂಡ್ರನ ಮಗನಾದ ಫಿಲಪ್ಪಣ್ಣ II, ಇವನ ಸಿಬಿತ್ ಪ್ರಪಾಯಗೆಂಂಡ ಸ್ಥಳವಾಗಿತ್ತು. ಅದು ತೈಲವದ ಉತ್ತರ ಪಕ್ಷಿಮದಾಲ್ಟಿತ್ತು. ವಿಗೆಯಿನ್ ನಮುದ್ರದಲ್ಲಿ ಪ್ರಯಾಂಕಾಡಿ ಅಲ್ಲಿಗೆ ತಲುಪಬೇಕಿತ್ತು.⁸

ಹೋಲನು ಪೂರ್ವ ದೇಶದವನಾಗಿದ್ದಲಿಂದ, ಹಕ್ಕಿಮಕ್ಕೆ ನುವಾರೆಯನ್ನು ತಲುಪಿಸುವ ಯೋಜನೆಯು ತಕ್ಷಣಕ್ಕೆ ಅವನದ್ದಾಗಿರಿಲ್ಲ. ಈ ಕಾಯಂಗಳನ್ನು ಗಮನಿಸಿ:

- (1) ವೇಜಾದಲನೆಯಾಗಿ, ಹೋಲನು ಅನ್ಯ ಸೀಮೆಗೂ ಹಾಗೂ ಜಿಧಾನ್ಯಕ್ಕಾಗಿ ಪ್ರಯಾಣಿನಲು ಯೋಜನೆ ಮಾಡಿದ್ದನು, ಅವರಿಂದ ಪೂರ್ವ ಪ್ರದೇಶಗಳೇ. ಒಂದು ವೇಳೆ ಹೋಲನು ಅವನ ಜಿವನ ಹಯಾಂತ, ಪೂರ್ವ ಪ್ರದೇಶದಲ್ಲಿ ನೇರೆಮಾಡಬಹುದಿತ್ತು.
- (2) ದೇವರು ಅವನನ್ನು ಬೇರೆ ಸ್ಥಳಕ್ಕೆ ಹೊಗಣಲು ಅನುಮತಿ ನೀಡಿದೆ ಇದ್ದಲಿಂದ, ಹೋಲನು ಹಕ್ಕಿಮಕ್ಕೆ ಪ್ರಯಾಣಿನ ಬೇಕಾಯಿತು. (3) ಹೋಲನು ತೈಲವದ ನಮುದ್ರ ತಿಳಿದಲ್ಲಿ ದೃಷ್ಟಿಯಿದ್ದರೂ ನಹ, ದೇವರು ಅವಸಿಗೆ ದಶನದ ಮೂಲಕ ಹಕ್ಕಿಮಕ್ಕೆ ಪ್ರಯಾಣಿನಲು ಶಿಖನಬೀತಾಯಿತು. ಅವನು ನಮುದ್ರವನ್ನು ದಾಣ, ಹೊನ ಜನಲಿಗೂ, ಹೊನ ನಂಷ್ಟು ತಿಗೂ ನುವಾರೆಯನ್ನು ತಲುಪಿಸಬೇಕಾಯಿತು.

ಒಂದು ನಾಲ್ಕು ಹೋಲನು ದಶನವನ್ನು ಹೊಂದಿದಾಗ, ತನ್ನ ನಂಗಡಿಗರೊಂದಿಗೆ ಅದನ್ನು ಹಂಚಿಕೊಳ್ಳಲು ತಡುಮಾಡಲಿಲ್ಲ, ಅವರೆಲ್ಲರೂ ಅದನ್ನು ದೇವರ ನಂದೇಶವೆಂದು ಪ್ರಕಿಸಿಕೊಂಡರು. “ಅವಸಿಗೆ ಆ ದಶನವಾದ ಮೀರೆ ಆ ಸಿಲಮೆಯವರಿಗೆ ನುವಾರೆಯನ್ನು ನಾರುವದಕ್ಕೆ ದೇವರು ನಮ್ಮನ್ನು ಕರೆದಿದ್ದಾನೆಂದು ನಾವು ನಿಶ್ಚಯಿಸಿಕೊಂಡು ಕೂಡಲೇ ಮೆಕೆದೊಳ್ಳೆಕ್ಕೆ ಹೊರಟು ಹೊಗಣವ ಪ್ರಯತ್ನವನ್ನು ಮಾಡಿದೆವು”⁹ (ಪಜನ 10). ಕಳೆದ ಹಾರದಲ್ಲಿನಾವು ಗಮನಿಸಿರುವಂತೆ, “ನಮ್ಮನ್ನು” ಮತ್ತು “ನಾವು” ಎಂಬ ಹೇಳಿಕೆಯಲ್ಲ “ವೈದ್ಯನಾದ ಲಾಕನೂ ನಹ ತಂಡದಲ್ಲಿ ಒಳಗೊಂಡಿದ್ದನು ಎಂಬುದನ್ನು ದೃಷ್ಟಿಕಲನ್ತುದೆ.”

ದಶನದಲ್ಲಿ ಕಂಡ ಮೆಕೆದೊಳ್ಳೆಯ ಮನುಷ್ಯನು “ನಮಗೆ ಬಂದು ನಹಾಯಿಸಿಲ್ಲ” ಎಂಬ ಸರಳವಾದ ಕರೆಯನ್ನು ಸೀಡಿದ್ದನು, ಆಢ್ಳಲಿಂದ ಹೊಲ ಬಾಸನೆಬಾಯ ಅದನ್ನು “ದೇವರ ಕರೆಯೇ” ಎಂದು ತಿಳಿದು ಕೊಂಡರು. ಅಲ್ಲ ಅವರು ನುವಾರೆ ನಾರಬೇಕಿತ್ತು (ಇತ್ತು ಹೇಳಿದ್ದ ನನ್ನದು). ನಭೆಯು, ಈ ಪ್ರಪಂಚಕ್ಕೆ ಅನೇಕ ಬಿಧಿವಾದ ನಹಾಯಿವನ್ನು ಮಾಡಬಹುದು, ಆದರೆ ನುವಾರೆಯ ನಿಶ್ಚಯವಾದ ನೇರೆಯನ್ನು ಪ್ರಪಂಚಕ್ಕೆ ನಿಡುಬಹುದು! “ಅವಕಾಶವಿರುವಾಗ, ಎಲ್ಲಿಗೂ ಒಳ್ಳಿಯದನ್ನು ಮಾಡೋಣ” (ಗಳಾತ್ಯ 6:10), ಅದೇ ನಮಯದಲ್ಲಿ ನಾವು ಯಾವ ಉದ್ದೇಶಕ್ಕಾಗಿ ಇರುವೆವು ಎಂಬುದನ್ನು ಮರೆಯಡೆ ಇರೋಣ (ಬಳಿನ 3:10, 11, 21; ಮತ್ತುಯ 28:18-20).

ತಕ್ಷಣವೇ, ತೈಲವದಿಂದ ಮೆಕೆದೊಳ್ಳೆಕ್ಕೆ ಹೊಗಣವ ಹಡಗಿಗಾಗಿ ನೋಡಿದರು. ದೇವರ ಅನುಗ್ರಹದಿಂದ ಒಂದು ಹಡಗನ್ನು ಕಂಡುಕೊಂಡರು. ದೇವ ಕರೆಗೆ ಬಿಧೇಯರಾಗುವಾಗ, ದೇವರು ಅವರೊಂದಿಗಿದ್ದ ಅವರನ್ನು ಆಶೀರ್ವಣಿಸುವನನು.

ಒಂದು ನುವಾರೆ (16:11, 12ಃ)

ಪಜನ 11 ಮತ್ತು 12 ಅವರ ನಮುದ್ರಯಾನದ ಕುಲತು ಹೇಳುತ್ತದೆ. “ನಾವು ತೈಲವ

ದಿಂದ ನಮ್ಮುದ್ದ ಪ್ರಯಾಣ ಮಾಡಿ ನೆಟ್ಟಗೆ ನಮೊತ್ತಕೆಗೆ ಬಂದೆವು” (ಪಜನ 11ಎ). ನಮೊತ್ತವು ಬೆಷ್ಟ ತ್ರದೇಶವಾಗಿದ್ದು, ತೇರ್ಜುವಕ್ಕು ಮತ್ತು ಅವರು ನೇರಬೀಕಾದ ಸ್ಥಳಕ್ಕು ನಡುವೆ ಇರುವ ತ್ರದೇಶವಾಗಿತ್ತು. ತ್ರಾಯಿಃ ಹಡಗು ನಮೊತ್ತಿ ದ್ವಿಷತ್ತದಲ್ಲಿ ಹೊದಲ ರಾತ್ರಿ ಲಂಗರು ಹಾಕಿರಬಹುದು. “ನೆಟ್ಟಗೆ” ಎಂಬ ಪದವಿರುವದಲಂದ, ಉತ್ತಮವಾದ ಗಾಜಯ ನಿಖಿತ ಅಡೆತಡೆಯಲ್ಲದೆ ನೇರವಾಗಿ ನಮೊತ್ತಿಯನ್ನು ನೇರಬೀಕಾದ ಸ್ಥಳಕ್ಕು ಅವರ ಗುಲಿಯನ್ನು ಬೇಗನೇ ನೇರಬೀಕೆಂದು ದೇವರು ನಹಕ್ಕೆರೆಪಟ್ಟರಬಹುದು.

ಹಿಂದೆ ತಿರಿಗಿ ನೇಡುವಾಗ, ನಣ್ಣ ಪಟನೆಗಳು, ಯಾವ ಲೀಡಯಲ್ಲ ಇತಿಹಾಸವನ್ನೇ ಬದಲು ಮಾಡಬಹುದೆಂಬ ಅಂಶವನ್ನು ತಿಳಿಯಬಹುದು. ತ್ರೋವದಿಂದ ಮೆಕೆಡೊನ್ಯಾಕ್ಸ್ 150 ಮೈಲುಗಳ ಅಂತರವಿಧು ಏರಡು ದಿವಸಗಳ ಪ್ರಯಾಣವಾಗಿತ್ತು ಆದರೆ ಅಲ್ಲ ಮಾನವನಲ್ಲ ಉಂಬಾದ ಫಟನೆಗಳ ನಿಂತರವಾಗಿ ಬದಲಾಯಿತು. ಒಂದು ವೇಳೆ ಈ (ಕೇ ಬಿಧವಾದ) ಪ್ರಯಾಣವನ್ನು ಕ್ರೈಸ್ತಾಳ್ಜ್ಡಿ ಹೋರಿದ್ದರೆ, ಈ ದಿವಸಗಳಲ್ಲಿರುವ ಪೂರ್ವದ ಸಭೆಗಳು, ಪಕ್ಷಿಮಕ್ಕೆ ನೇರವರುಗಳನ್ನು ಕಳುಹಿಸಬೇಕಿತ್ತು.

“ಹೌಲ ಮತ್ತು ಅವನ ನಂಗಡಿಗರು, ನೆಯಾಂತೋಆಗೆ” ನೇಲದರು¹¹ (ಪಜನ 11ಬಿ). ಅದು ಥಿಅಟ್ಟಿಗೆ ನೇರುವ ನಮ್ಮುದ್ದ ಮಾರ್ಗವಾಗಿತ್ತು, ಅದು 9 ಅಥವಾ 10 ಮೈಲುಗಳ ವಿಸ್ತೀರ್ಣದ ದ್ವಿಷತ್ತವಾಗಿತ್ತು. ಇಗ್ನೌತ್ಯದ¹² ಮಾರ್ಗವು ಅದರ ನಡುವೆ ಹಾದುಹೋಗಿತ್ತು. ಅದು ರೋಮಾಪ್ರಕ್ಕೆ ಹಾದು ಹೋಗುವ ಅಧಿಯಾತ್ಮಾ ನಮ್ಮುದ್ದ¹³ ಮಾರ್ಗವೂ ಆಗಿತ್ತು. ಅದು ನಿಯಾಂತೋಳಗೂ ಬೈಸಂತಿಯತ್ತು ನಡುವೆ ಇತ್ತು¹⁴ ಆ ನೇರವರುಗಳು ನಮಯಿಯವನ್ನು ವ್ಯಯ ಮಾಡದೆ, ಆ ಪ್ರಭ್ಯಾತವಾದ ಮಾರ್ಗದ ಮಾಲಕ, ಥಿಅಟ್ಟಿಯ ಕಡೆಗೆ ನಾಗಿದರು.¹⁵ ನಿಯಾಂತೋಳಯ ದಿಷ್ಟೆಯನ್ನು ಹತ್ತಿ ತ್ರಂತ ಭೂಬಿಯಾದ ಥಿಅಟ್ಟಿಗೆ ತೆರಜರಬಹುದು (ಪಜನ 12ಎ).

ದಶನದಲ್ಲ ಕಂಡ ಮನುಷ್ಯನು “ಮೆಕೆಡೊನ್ಯಾಕ್ಸ್ ಬಸ್ತಿ” ಎಂಬ ನರಶ ಕರೆಯನ್ನು ನೀಡುವಾಗ, ಹೌಲ ಮತ್ತು ಅವನ ನಂಗಡಿಗರು ಥಿಅಟ್ಟಿ ಪಟ್ಟಣಕ್ಕೆ ಏಕ ಹೋಗಿದರು? ಅವರು ದೇವರನ್ನೇ, ಅವಲಂಜಿಸಿದ್ದರು ಅದರಲ್ಲ ಯಾವ ನಂಶಯಿಭಿಲ್ಲ ಮೆಕೆಡೊನ್ಯಾಕ್ಸ್ ಹೊರಟ ಹೊದಲ ಹಡಗು ಅದು ನೆಯಾಂತೋಳಯದವರೆಗೆ ಹರಡಿಕೊಂಡಿದ್ದಲಂದ, ಮೆಕೆಡೊನ್ಯಾಕ್ಸ್ ಆ ಮಾರ್ಗವಾಗಿಯೇ ತ್ರಯಾಂತಿಸಿ, ಮಾರ್ಗ ಮಧ್ಯದಲ್ಲಿರುವ ಮುಖ್ಯ ಪಟ್ಟಣಗಳಿಗೆ ನುವಾತೇ ನಾರಲು ನಿಷ್ಠಾಯಿಸಿರಬಹುದು. ಅವುಗಳಲ್ಲಿ ಥಿಅಟ್ಟಿಯ ಮುಖ್ಯ ಪಟ್ಟಣವಾಗಿತ್ತು.

ಥಿಅಟ್ಟಿ ಎಂಬುದು ಮೆಕೆಡೊನ್ಯಾಕ್ಸ್ದಲ್ಲ ತ್ರಾನ ಪಟ್ಟಣವಾಗಿತ್ತು ರೋಮಾಪ್ರದ ಒಂದು ತ್ರಾನ ನ್ಯಾನಪ್ತ ಆಗಿದೆ ಎಂದು ಲಾಕನು ಬಿಳ್ಳೆಟಿಸಿರುವನು (ಪಜನ 12ಬಿ). ಅದು “ತ್ರಾನ ಪಟ್ಟಣವಾಗಿತ್ತು”¹⁶ ಎಂಬ ಬಿಷಯಕ್ಕೆ ಪಂಡಿತರುಗಳಿಲ್ಲ ಇನ್ನಾಜಿಷ್ಯಾಯಿಗಳಿವೆ. ಅದು ಮೆಕೆಡೊನ್ಯಾಕ್ಸ್ ರಾಜಧಾನಿಯಾಗಿತ್ತು ಎಂಬ ಅಧ್ಯಾವಲು, ಅನಂತರೂಣ ತ್ರಾಂತಕ್ಕೆ ಧೇನಲ್ಲಾನಿಕಪು ತ್ರಮುಖ ಪಟ್ಟಣವಾಗಿತ್ತು, ಥಿಅಟ್ಟಿ ಇದ್ದ ನಹ ಪಟ್ಟಣಕ್ಕೆ ರಾಜಧಾನಿಯಾಗಿತ್ತು ಎಂಬ ಅಧ್ಯಾವೂ ಆಗಿರುವದಿಲ್ಲ. ಅಂತಹೋಳಯ ಅಗ್ರಾರವವನ್ನು ಹೊಂದಿತ್ತು. ಥಿಅಟ್ಟಿಯ ನ್ಯಾಂತಾಯವಾಗಿ, ಒಂದು ತ್ರಾನ ಪಟ್ಟಣವಾಗಿತ್ತು ಎಂಬ ಅಧ್ಯಾದಿಂದ ಲಾಕನು ಬರೆದಿರಬಹುದು.¹⁷

ನಮ್ಮೆ ಅಧ್ಯಾಯನಕ್ಕೆ “ಅದು ರೋಮಾಪ್ರದ ಒಂದು ತ್ರಾನ ನ್ಯಾನವಾಗಿತ್ತು”¹⁸ ಎಂಬ ವ್ಯಾಖ್ಯಾನವನ್ನು ಆಧಾರ ಮಾಡಿಕೊಳ್ಳುವು,¹⁹ ಅಲ್ಲ ಥಿಅಟ್ಟಿ ಮಾತ್ರ ಹೆನರು ವಾಸಿಯಾಗಿತ್ತು. ಅಂತೇನ್ನಲ್ಲರ ಕೃತ್ಯದಲ್ಲ ಅರು ನ್ಯಾಂತಾಗಳನ್ನು “ರೋಮಾಯಾದ ತ್ರಾನದ ನ್ಯಾನ” ಎಂದು ಕರೆದಿದ್ದರು. ಅನ್ಯ ಸಿಂಹಯಲ್ಲಿ ನುವಾತೇಯನ್ನು ನಾರಲು ದೇವರು ಅನುಮತಿಸದೆ, ಅವರನ್ನು ಮೆಕೆಡೊನ್ಯಾಕ್ಸ್ ಕರೆತಂದ ಕಾರಣವನ್ನು ತಿಳಿಯಬಹುದು.

ರೋಮಾಯದ ಈ ಸ್ಥಳಗಳು ಅನೇಕ ಅನುಕೂಲತೆಗಳನ್ನು ಹೊಂದಿದ್ದವು, ಆ ಅನುಕೂಲತೆಗಳಲ್ಲಿ, ಅವರು ಸ್ವಾಡಿತಪನ್ನು ಹೊಂದಿದ್ದಿಲಂದ, ಅವರುಗಳ ರೋಮಾಯಿಲಿಗೆ ನುಂತರವನ್ನು ನಿಲ್ದಾರವ ಅಗತ್ಯವಿರಾಳಲ್ಲ. ಅದು ಹರದೇಶದಲ್ಲಿದ್ದ ರೋಮಾಯರ ಒಂದು ಪ್ರವಾಸ ನ್ಯಾನವಾರಿತ್ವ (ಪಜನ 21).²⁰ ಅಲ್ಲಿನ ನಾಗಲೀಕರು ರೋಮಾಯರ ಉಡುಪುಗಳನ್ನು ಧರಿಸುತ್ತಿದ್ದರು, ಗ್ರೀಕ್ ಭಾಷೆಯ ಬದಲು ಲ್ಯಾಟಿನ್ ಭಾಷೆಯನ್ನು ಮಾತಾಡುತ್ತಿದ್ದರು, ಹಾಗೂ ರೋಮಾಯರ ಹದ್ದಿಗಳನ್ನು ಅನುಸರಿಸಿ, ರೋಮಾಯರ ದೇಶಭೂತಿಯನ್ನು ಹೊಂದಿದ್ದರು. ಈ ರೋಮಾಯದ ಕಾಲೋನಿಗಳು, ರೋಮಾಯಕ್ಕಿಂತಲು ಹೆಚ್ಚಿನವರ್ಗಾಗಿದ್ದವು.²¹ ಫಿಳಿಪ್ಪಿಯಲ್ಲ, ಹೌಲನು ರೋಮಾಯರ ಅಧಿಕಾರವುಷ್ಟ ಸಂಸ್ಕೃತಿಯಲ್ಲ ಹಿಂದೆಂದಿಗಿಂತಲು ಹೆಚ್ಚಾಗಿ ಮುಖುಗಿದವನಾದನು.²²

ರೋಮಾಪುರದಲ್ಲ ಹೌಲನಿಗಾದ ಅನುಭವದ ಮೂಲಕ, ರೋಮಾಯದಲ್ಲ ನುವಾರೆ ನಾರಬೆಂಬ ಒತ್ತುನೆಯ ಅವನ ಮನಸ್ಸಿನಲ್ಲ ಉದ್ದಿಹಿಸಿತು. ಈಗಾಗಲೇ, ಹೌಲನು ತ್ರದು ಹಣ್ಣಿಗಳಲ್ಲಿ ನುವಾರೆಯನ್ನು ನಾಲಿದ್ದಾನು. ಆ ಸ್ಥಳಗಳಿಂದ ನುವಾರೆಯು ಇತರ ಸ್ಥಳಗಳಿಗೆ ತ್ರಾರವಾಯಿತು. ದೇವರ ಕಾರ್ಯವನ್ನು ರೋಮಾಪುರದಲ್ಲ ಸದ್ಯಾ ಮಾಡುವದಲಂದ, ನುವಾರೆಯು ಕೆಲವಾರು ನೂರು ಮೈಲ್ಗಳ ಷ್ಟು ಮಾತ್ರ ತ್ರಾರವಾಯಿತು. ಇತರ ಸ್ಥಳಗಳಿಗೆ ತ್ರಾರವಾಯಿತು. ದೇವರ ಕಾರ್ಯವನ್ನು ರೋಮಾಪುರದಲ್ಲ ಸದ್ಯಾ ಮಾಡುವದಲಂದ, ನುವಾರೆಯು ಕೆಲವಾರು ನೂರು ಮೈಲ್ಗಳ ಷ್ಟು ಮಾತ್ರ ತ್ರಾರವಾಯಿತು. ಹೌಲನು ಹೊಂದಿದ್ದನು! ಈ ಯೋಜನೆಯ ನಿಬಿಡ ಹೌಲನು ರೋಮಾಪುರಕ್ಕೆ ಹೊಳೆದನು (ರೋಮಾಪುರ 1:9-13; 15:22-29). ಹೇಗೇ ರೋಮಾಪುರಕ್ಕೆ ಹೊಗಿರಬೇಕೆಂಬ ಅಭಿಲಾಷೆಯು ಹೌಲನಿಗೆ ಫಿಳಿಪ್ಪಿಯಲ್ಲ ಉಂಟಾಗಿರಬಹುದು. ಒಂದು ವೇಳೆ ದೇವರು ತಾನೇ ಈ ಅಭಿಲಾಷನೆಯನ್ನು ಅವನಿಗೆ ನಿಡಿರಬಹುದು. ಮೆಕೆಂಬೇನ್ಯಾದ ಕರೆಯು, ಆ ತ್ರೇಣಕ್ಕೆ ನಿಯಬಿತಗೊಂಡಂತಹ ಕರೆಯಾಗಿರದೆ, ಹಾಡದಲ್ಲ ತಂಂಜಡ್ ತಪಂಜಕ್ಕೆ ನಕಾಯ ಮಾಡುವ ಕರೆಯಾಗಿತ್ತು!

ಈ ನಮಯದಲ್ಲ, ಹೌಲ, ಸೀಲ, ಲಾಕ ಮತ್ತು ತಿವೆಂಥಿಯರು ಎಗ್ಗುತ್ತದ ಮಾನವಾಗಿ ಫಿಳಿಪ್ಪಿಗೆ ತೆರಜಿದ್ದರು. ರೋಮಾಯದ ಪ್ರವಾಸದ ನ್ಯಾನದಲ್ಲ ಅವರುಗಳು ಎದುರಿಸಿದ ನವಾಗಣ ಕುಲತು ಯೋಜನೆಯಿಲ್ಲ. ದೇವರ ದೃಷ್ಟಿಯಲ್ಲಿ ಫಿಳಿಪ್ಪಿಯನ್ನು ಸಂಧಿಸುವ ಮೂಲಕ ಶೂರೀಯರೋಮಾ ನಾಮ್ರಾಜ್ಯವನ್ನೇ ಸಂಧಿಸುವ ಯೋಜನೆ ಉಂಟಾಯಿತಲ್ಲವೇ!

ಫರಿವರ್ತನೆಗೊಂಡ ಒಟ್ಟು ಷಟ್ಕಿ (16:12ಃ-15)

ಆ ನೇವಕರುಗಳು ಫಿಳಿಪ್ಪಿಯಲ್ಲ “ಕೆಲವು ಕಾಲ” ತಂಗಿದರು ಎಂದು ಪಜನ 12 ತಿಳಸುತ್ತದೆ. ಅಲ್ಲ ಅವರು ಎಷ್ಟು ಕಾಲ ತಂಗಿದರು ಎಂದು ತಿಳಿಸಿರುವದಿಲ್ಲ, ಆದರೆ ಆ ನಮಯದಲ್ಲ ಹೌಲನಿಗೆ ಅತಿ ಶ್ರೀಯವಾದ ಒಂದು ಸಭೆಯನ್ನು ಅಲ್ಲ ನ್ಯಾಹಿಸಿದರು. ಇತರೆ ಸಭೆಗಳಿಂಡಲೂ ಅವನಿಗೆ ನಿಬಿಡವಾದ ಸಭೆ.²³

ಅದ್ವೈತವಾದ ವಿಧದಲ್ಲಿ ಆ ಸಭೆಯು ಆರಂಭಗೊಂಡಿತು. ನಾವು ತಿಳಿದಿರುವಂತೆ, ಫಿಳಿಪ್ಪಿಯಲ್ಲ ನಭಾಮಂದಿರಪು ಇರಾಲ್ಲ,²⁴ ಆದ್ದಿಲಂದ ಹದ್ದಿತಯಿಂತೆ ಹೌಲನು ನಭಾ ಮಂದಿರದ ಮೂಲಕ ತನ್ನ ಕಾರ್ಯವನ್ನು ಆರಂಭಮಾಡಲು ನಾಧ್ಯವಾಗಿಲ್ಲ,²⁵ “ನಷ್ಟಿನ ಹೆದಲನೆಯ ದಿನದಲ್ಲ, ನದಿತೆಲಂದಲ್ಲ ದೇವರ ಹೃಥಿನೆ ನಡೆಯುವ ಸ್ಥಳ ಇರುವದೆಂದು ತಿಳಿದು, ಉರ ಬಾಗಿಲನ ಹೊರಕ್ಕೆ ಹೊಳೆದರು” (13ಎ). ಯೆಹೂದ್ಯರ ಸಂಜಾರದ ದಿವಸಗಳಲ್ಲ, ಅವರು ನಭಾಮಂದಿರಕ್ಕೆ ಹೊಳೆನು ಅವಕಾಶವು ಇಲ್ಲದೆ ಇರುವಾಗ, ಅವರು ಹೃಥಿನೆಗಾಗಿ ನಡೀ ತೀರಕ್ಕೆ ಹೊಳೆನುತ್ತಿದ್ದರು (ಕೀರ್ತನೆ 137:1; ಎಜ 8:15, 21) ಆ ನದಿಯಲ್ಲ ಹದ್ದಿತ ತ್ರಾರ ಶುಧಿತೆ ಮಾಡಿಕೊಳ್ಳುತ್ತಿರಬಹುದು. ಗಂಜಿನ್ನು ಎಂಬ ನದಿಯ ಫಿಳಿಪ್ಪಿಯಲ್ಲತ್ತು, ಒಂದು ಮೈಲ ಅಂತರದ ಉರ ಬಾಗಲನಲ್ಲತ್ತು²⁶ ನತ್ಯ ದೇವರ ಭಕ್ತರನ್ನು

ಹುಡುಕುತ್ತಾ ಇವರೆಲ್ಲರೂ ನದಿಬಳಗೆ ಬಂದಿರಬಹುದು.²⁷

ಅವರು ನದಿ ತೀರಕ್ಕೆ ಬಂದಾಗ, ಅಲ್ಲ ಛಾರ್ಥನೆಗಾಗಿ ಅನೇಕ ಸ್ತೀಯರು ಕೂಡಿ ಬಂದಿದ್ದರು.²⁸ ಅಲ್ಲಿದ್ದವರು ಯಿಹಾದ್ಯರು, ಯಿಹಾದ್ಯ ಕೈಸ್ತರು ಅಥವಾ ದೇವಲಿಗೆ ಭಯಪಡುವವರು ಎಂದು ಲಾಕನು ತಿಜಿಸಿರುವದಿಲ್ಲ. ಬಹುಶಃ ಅವರು ದೇವ ಭಕ್ತುಲರಬಹುದು²⁹ ಆ ಗುಂಟಿನಿಷ್ಠೆ, ಹುರುಷರು ಇಲ್ಲದೆ ಇದ್ದದ್ದಲಂದ, ಸೇವಕರುಗಳು ಬೇಸರಗೊಂಡಿರಬಹುದು, ಅದನ್ನು ನಾನು ಅಲಯಿಸು, “ಅಲ್ಲ ಕೂಡಿ ಬಂದಿದ್ದ ಸ್ತೀಯರ ಸಂಗಡ ಕಾತು ಮಾತಾಡಿದರು”³⁰ ಎಂದು ಲಾಕನು ಸರಳ ಪರದಿಯನ್ನು ನಿಡಿರುವನು (ಪಜನ 13ಬಿ)³¹ ಮೀಕೆಂದೊನ್ನುಡಿ ಒಂದು ಕರೆಯು ಒಬ್ಬ ಪ್ರಾರುಷನಿಂದ ಬಂದಿದ್ದಾರಿದ್ದರೂ, ಪರವರ್ತನೆಗೊಂಡಿರಣಿಲ್ಲ ಸ್ತೀಯರು ವೊಡಲಗಾದರು.

ಫಿಳಿಪ್ಪಿ ನಭೀ ಮಾತ್ರ, ಭಯ ಭಕ್ತಿಯಿಳ್ಳ ಸ್ತೀಯರ ಮುಖಾಂತರ ಆರಂಭವಾಗಿದೆ ದೇವ ಭಕ್ತಿಯಾದ ಸ್ತೀಯರ ವರ್ಜ ಸ್ವಿಸಿಂದ, ಲೋಕದ ನಭಿಗಳು ಸಂಸ್ಥಾಪನೆಗೊಂಡಿವೆ, ಸ್ತೀಯರ ಜಿಂಟನೆಗಳಿಲ್ಲದೆ, ಶ್ರವಂಜದ ಯಾವುದೇ ನಭಿಗಳು ಮುಂದುವರಲಿಲು ನಾಧ್ಯಬಿಲ್ಲ ಎಂಬುದನ್ನು ನಾನು ಮನಸೆಗೊಂಡಿರುವೆನು. ದೇವರ ಯೋಜನೆಯಿಲ್ಲ ಸ್ತೀಯರು ವೇದಿಕೆಯನ್ನು ಹತ್ತೆಬಾರವಾಗಿದ್ದರೂ, ಅವರು ಸಂದೇಶವಿಲ್ಲದೆ ಬೆಂಬೆಲುಭಾಗಲು ನಾಧ್ಯಬಿದೆ!

ಆ ಸ್ತೀಯರಣ್ಣ ಲುಧ್ಯಾಂಬ³² ಒಬ್ಬ ಸ್ತೀಯ ಇದ್ದಿಂದ. ಆಕೆ ಧೂಪುವಣದ ವಸ್ತುಗಳನ್ನು³³ ಮಾರುವವರ್ತಕ ಧುವತ್ತೆ ಎಂಬ ಉಲಿನವರ್ತಕ “ದೇವರನ್ನು ಆರಾಧಿಸುವವರ್ತಕ” ಆಗಿದ್ದಿಂದ (ಪಜನ 14ಬಿ). ಲುಧ್ಯಾಂಬ ವ್ಯಾಪಾರಿಯಿದ್ದಿಲ್ಲ.³⁴ ತನ್ತ ಬಹ್ಮಿಗಳನ್ನು ಮಾರಲು ಧುವತ್ತೆರಿದಿದ ಬಂದಿದ್ದಿಂದ. ಧುವತ್ತೆರವು, ವಿಗಿಯನ್ನು ನಮುದ್ರಿಸಿದೆಯಿಲ್ಲದೆ, ರೋಮಾದ ಆನ್ಯ ಸೀಮೆಯ ಶ್ರಾಂತವಾಗಿತ್ತು³⁵ (ಆನ್ಯ ಸೀಮೆಯಿಲ್ಲದೆ ಏಷ ನಭಿಗಳ ಶ್ರತಿ ಒಂದು ನಭೀ ಎಂದು ಸಂತರದಿಲ್ಲ ನೋಲಡುತ್ತೇವೆ [ಹ್ರತಕಣ 1:11; 2:18-29]). ಹೊಲನು ಆನ್ಯ ಸೀಮೆಯನ್ನು ತಲುಪಲು ಅಡ್ಡಿ ಉಂಬಾಗಿದ್ದರೂ, ಫಿಳಿಪ್ಪಿ ನಭೀಯಿಲ್ಲ ಪರವರ್ತನೆಗೊಂಡ ತ್ರಫಮ ವೃತ್ತಿಯು, ಆನ್ಯ ಸೀಮೆ ಯವಣಾಗಿದ್ದಿಂದ ಎಂಬ ವಿಷಯವನ್ನು ಗಮನಿಸೋಣ.

ಲುಧ್ಯಾಂಬ, “ಧೂಪುವಣದ ವಸ್ತುಗಳನ್ನು ಮಾರುವವರ್ತಾಗಿದ್ದಿಂದ,” ಆ ಬಣ್ಣವನ್ನು ಕಷ್ಟಿಷ್ಟಿಸಿಂದ ಹನಿ ಹನಿಯಾಗಿ ಶೇಖರಣೆ ಮಾಡುತ್ತಿದ್ದರು.³⁶ ಅದು ಬಹಳ ಬೆಲೆಯಿಳ್ಳದ್ದಾಗಿರುತ್ತಿತ್ತು. ಅದನ್ನು ಕೆಲವರು ಅರನ್ನರು ಹಾಗೂ ಶ್ರೀಮಂತರೂ ಮಾತ್ರ ಬಳಸುತ್ತಿದ್ದರು ಅದು ಶ್ರೀಮಂತರು ಧರಿಸುವ “ನಾರುಮಡಿಯಾಗಿತ್ತು” (ಲಾಕ 16:19). ಅದ್ದಲಂದ ಲುಧ್ಯಾಂಬ ಒಂದು ದೊಡ್ಡ ಮನೆಯನ್ನು ಹೊಂದಿದ್ದಿಂದ ಎಂದು ತಿಳಿಯುತ್ತೇವೆ.³⁷ ಬಹುಶಃ ಅನೇಕ ಸೇವಕರುಗಳನ್ನು ಸಹ ಅವಳು ಹೊಂದಿರಬಹುದು (ಪಜನ 15), ಈ ಲಿತಿಯಾಗಿ ದೇವರು ಅವಳನ್ನು ಭೋತಿಕವಾದ ಹದಾಧಾರಣಿಂದ ಆಶಿಷದಿಸಿದ್ದನು ಎಂಬ ನೂಜನೆಯನ್ನು ತಾಳುತ್ತೇವೆ.

ಅವಳು “ದೇವರ ಆರಾಧಕಾಗಿದ್ದಿಂದ” ಎಂಬುದು ಶ್ರಮುಖವಾದದ್ದು³⁸ ವೃಪಕಾರಕ್ಕಿಂತಲೂ, ಆರಾಧನೆಯ ಅವಳಿಗೆ ಶ್ರಮುಖವಾಗಿತ್ತು ಸಭ್ಯತ್ವ ದಿವಸವು, ಫಿಳಿಪ್ಪಿಯ ಪರಿಶುದ್ಧವಾದ ರಜಾ ದಿನವಾಗಿರಣಿಲ್ಲ; ಅದು ವೃಪಕಾರದ ಇನ್ನೊಂದು ದಿವಸವಾಗಿತ್ತು,³⁹ ಲುಧ್ಯಾಂಬ ತನ್ನವೃಪಕಾರದ ದಿನವನ್ನು ಮುಜ್ಜಿ.⁴⁰ ದೇವರ ಆರಾಧನೆಗೆ ಮುಂದಾಗಿದ್ದಿಂದ.

ಆದಾಗ್ಯಾ ಲುಧ್ಯಾಂಬ ದೇವರ ವಾಕ್ಯ ನರ್ಗ್ಯಾಂಬನ್ನು ಕೇಳುವ ಹಾಗೂ ಹಾಲನುವ ಮನಸ್ಸನ್ನು ಹೊಂದಿದ್ದಿಂದ, ಇದು ಸಹ ಶ್ರಮುಖವಾದದ್ದೆ, ಕೇನೆನೆಲಾಯನು ಹುರುಷರಣ್ಣ “ನಿಂತವಂತನೂ ಹಾಗೂ ದೇವಲಿಗೆ ಭಯಪಡುವವನು ಆಗಿದ್ದಂತೆ, ಸ್ತೀಯರಣ್ಣ ಲುಧ್ಯಾಂಬ ಆ ಸ್ವಭಾವವನ್ನು ಹೊಂದಿದ್ದಿಂದ.” ಕೇನೆನೆಲಾಯನು, “ಹೆಲ್ತನಿಗೆ,” “ಹೀಗಿರುವದಲಂದ ಕರ್ತನು ನಿನಗೆ ಅಷ್ಟಿಂದ ಕೊಳ್ಳುವ ಎಲ್ಲಾ ಮಾತುಗಳನ್ನು ಕೇಳುವದಕ್ಕೆ ನಾವೆಲ್ಲರು ಈಗ ದೇವರ ಸಿಸಿಧಾನದಿಲ್ಲ ಕೂಡಿದ್ದೇವೆ ಅಂದನು” (10:22, 33). ಅದೇ ಲಿತಿಯಿಲ್ಲ, ಲಾಕನು ಲುಧ್ಯಾಂಬ ಕುಲತ್,

“ಹೊಲನು ಹೇಜದ ಮಾತುಗಳಿಗೆ ಲಕ್ಷ್ಯಕೋಡುವದಕ್ಕೆ ಕರ್ತನು ಆಕೆಯ ಹೃದಯವನ್ನು ತರೆದನು”⁴¹ (ಪಜನ 14ಽಂ) ಎಂದು ಹೇಜರುವನು.

“ಕರ್ತನು ಆಕೆಯ ಹೃದಯವನ್ನು” ತರೆದನು ಎಂಬ ಹೇಜಕೆಯನ್ನು ಕ್ಷಣಿಕಾಲ ನಾಪುಗಳ ಯೋಚಿಸಬೇಕು. ಲುದ್ಭಿ ಪರಿವರ್ತನೆಗೆ ಇದು ನಿರವಾದ ಹೇಜಕೆಯಾಗಿದೆ; ಇತರೆ ಪರಿವರ್ತನೆಯ ವಿಷಯದಲ್ಲ, “ಕರ್ತನು ಕೇಳುಗರ ಹೃದಯವನ್ನು ತರೆದನು” ಎಂದು ಹೇಜರುವದಿಲ್ಲ, ಈ ಹೇಜಕೆಯ ನಾರಾಂಶವಾದರೂ ವಿನು?

ಪರಿಖಿದ್ಧಾತ್ಮನು ನೆರವಾದಿ ಕಾರ್ಯಮಾಡುವನು ಎಂಬ ಅವರ ತಪ್ಪವನ್ನು ರುಜುವಾತು ಪಡಿಸಲು, ಪಜನ 14ನ್ನು ಕ್ಯಾಳ್ಟಿಸ್ಟ್‌ರ್‌⁴² ಬಳಸಿಕೊಂಡಿರುವರು, ಮಾನವನು ಹಾಪದಲ್ಲ ಹುಟ್ಟಿರುವನು,⁴³ ಪರಿಖಿದ್ಧಾತ್ಮನು ಅವನ ಹೃದಯದಲ್ಲ ನೆರವಾದ ಕಾರ್ಯವನ್ನು ಮಾಡದ ಹೊರತು, ಸುವಾರ್ತೆಯ ಕರೆಗೆ ಬರಲಾರರು ಎಂಬ ನಂಜಕೆಯನ್ನು ಅವರು ಹೊಂದಿರುವರು. ಲುದ್ಭಿ ಲಕ್ಷ್ಯಗೊಟ್ಟು⁴⁴ ಕೇಳಿತ್ತಿದ್ದಿಂತು ಎಂಬುದನ್ನು ಗಮನಿಸಿಲ. ಕ್ಯಾಳ್ಟಿಸ್ಟ್‌ರ ತಪ್ಪದ ಪ್ರಕಾರ, ಆಕೆಯ ಹೃದಯವು ತರೆಯುವ ಮೌಲ್ಯ, ಅವಳು ಹೊಲನ ವಾಕ್ಯಕ್ಕೆ ಲಕ್ಷ್ಯಕೊಟ್ಟಿದ್ದಿಂತು. ಅದಿದ್ದಲಂದ ಈ ಹೇಜಕೆಯ ನಾರಾಂಶವೇನು? ಎಂದು ಖುಸಿ: ನಿಮಗೆ ಕೇಳುತ್ತೇನೆ.

ದೇವರು ತನ್ನ ಮರ್ದುವರ್ತೆಯ ಮೂಲಕ ಈ ಕಾರ್ಯವನ್ನು ಮಾಡಿದನು ಎಂಬದು ಲಾಕನ ಹೇಜಕೆಯಾಗಿದೆ. ಉದಾಹರಣೆಗೆ, ಹೊಲ ಬಾನ್‌ಬರು ಶ್ರಯಾಂದಿಂದ ಹಿಂದಿರುಗಿದಾಗ, ಅಂತಿಯೋಕ್ಯ ಸಭಿಗೆ ಪರದಿಯನ್ನು ನಿಇಂ, “ದೇವರು ತಪ್ಪಾಂದಿಗಿದ್ದು ಮಾಡಿದೆಲ್ಲವನ್ನು ಆತನು ಅನ್ಯಜನಲಿಗೆ ನಂಜಕೆಯ ಬಾಗಿಲನ್ನು ತರೆದ್ದನ್ನು ವಿವರವಾಗಿ ಹೇಜದರು” (14:27).⁴⁵ ದೇವರು ತಪ್ಪಾಂದಿಗಿದ್ದು ಮಾಡಿದೆಲ್ಲವನ್ನು ಎಂದು ಹೇಜದ ನಂತರ “ಆತನು ಅನ್ಯಲಿಗೆ ನಂಜಕೆಯ ಬಾಗಿಲನ್ನು ತರೆದನು” ಎಂದು, ನಂತರ ಮರ್ದುವರ್ತೆಯನ್ನು ನೂಜಿನುವ ಹದವನ್ನು ಬಳಸಿದಿರುತ್ತಾರೆ: “ಹೊಲ ಬಾನ್‌ಬರ ಮೂಲಕ ಮಾಡಿದನು” ಎಂಬುದಾಗಿದೆ.⁴⁶

ಸುವಾರ್ತೆಯ ಸ್ವರ್ಪದಿಂದ ದೇವರು ಲುದ್ಭಿ ಹೃದಯವನ್ನು ತರೆದನು ಎಂಬುದು ನಂತರ ಹೇಜವಾಗಿದೆ: “ಆಕೆಯು ಹೊಲನ ಮಾತುಗಳನ್ನು ಲಕ್ಷ್ಯಗೊಟ್ಟು ಕೇಳುತ್ತಿದ್ದಿಂತು” (ಪಜನ 14ಽಂ; ಒತ್ತಿ ಹೇಜಿದ್ದ ನನ್ನದು). ಪರಿಖಿದ್ಧಾತ್ಮನು ಕೊನ್ನೇಲ್ಲನ್ನಲ್ಲ ಕಾರ್ಯಮಾಡಿದಂತೆಯೇ, ದರ್ಶನದ ಮೂಲಕ ಕಂಜುಕಿಯನ್ನು ಪರಿವರ್ತನೆ ಮಾಡಿದಂತೆಯೇ ಮೇಕೆದೊನ್ನುದ ಕರೆಯ ಮೂಲಕ, ದೇವರ ಆತನು ಲುದ್ಭಿನ್ನು ನಹ ಪರಿವರ್ತನೆ ಮಾಡಿದನು. ಅದರಲ್ಲ ಹಾಹಿಗಳು ಹಾಗು ತ್ವರಂಗಿಗಳಿಂದ ಒಳಗೊಂಡಿದ್ದರು (ರೋಮಾಪ್ರ 1:16, 22; 10:13-17; ಎಥನ 6:17; ಇತಿಯ 4:12; ಯಾಕ್ಸೋಬ 1:21).⁴⁷ R. C. H. ಲೆಸ್ಟ್‌ಯಾಪರ ಹೇಜಕೆಯಂತೆ, “ದೇವರು ಹೃದಯಗಳನ್ನು ತರೆಯುತ್ತಾನೆ, ಆದರೆ ದೇವರ ವಾಕ್ಯವೆಂಬ ಅಯಿತದಿಂದ ಅದರ ಜಿಲಕವನ್ನು ನಡಿಲಿ, ಇ ಬಾಗಿಲನ್ನು ಎಕೆದುಹೊಳ್ಳುತ್ತಾನೆ” - ವಾಕ್ಯಕ್ಕೆ ಲಕ್ಷ್ಯಕೋಡುವಾಗ ಬಾಗಿಲು ತರೆದುಹೊಳ್ಳುತ್ತದೆ.⁴⁸ ನಾವು ಅರ್ಥಾಯಿನ ಮಾಡಿರುವಂತೆ, ಇತರೆ ಪರಿವರ್ತನೆಯ ಕಾರ್ಯಗಳಲ್ಲ ಮಾಡದೆ ಇರುವದನ್ನು ದೇವರು ಲುದ್ಭಿ ಜಿಬಿತದಲ್ಲ ಮಾಡಲಿಲ್ಲ. ಯಾಕೆಂದರೆ ದೇವರು ಹಕ್ಕಿಹಾತಿಯಲ್ಲ ...” (10:34). ಅಪೇಕ್ಷಿತರ ಕುರ್ತುಗಳಲ್ಲ ರಚಿನಲ್ಪಿಟ್ಟರಂತೆಯೇ ಲುದ್ಭಿ ನಹ ರಚಿನಲ್ಪಿಟ್ಟಿಂತು; ಆಕೆಯು ವಾಕ್ಯವನ್ನು ಹೇಜದಿಂತು, ವಾಕ್ಯವು ಆಕೆಯ ಹೃದಯವನ್ನು ಸ್ವಷ್ಟಿಸಿತು (2:37), ನಂಜಕೆ ಉಂಟಾಯಿತು, ಮತ್ತು ವಿಧೇಯತೆಯನ್ನು ಅನುಸರಿಸಿತ್ತಾಯಿತು.

ಲುದ್ಭಿ ವಾಕ್ಯದಿಂದ ತ್ವೇಲಿತಜಾದಿಂತು ಎನ್ನುವ ಬದಲು, “ಕರ್ತನು ಆಕೆಯ ಹೃದಯವನ್ನು ತರೆದನು” ಎಂಬ ಲಾಕನ ಹೇಜಕೆಗೆ ಇನ್ನು ನಲಿಯಾದ ಲುತ್ತರ ದೊರೆತಿರುವದಿಲ್ಲ. “ಕರ್ತನು ಅವರ ಜೊತೆಯಲ್ಲಿದ್ದ ಎಲ್ಲವನ್ನು ಮಾಡುತ್ತಿದ್ದನು” ಎಂಬ ಹೇಜಕೆಗೆ ನನ್ನ ನಲಹ ಏನೆಂದರೆ: ಅವರುಗಳ ಆನ್ಯಸೀಲಮೆಗಾ ಅಥವಾ ಜಥ್ರಾನ್ಯಕ್ಕೂ

ಹೋಗಲು ತಡೆಹಿಡಿದವನು ದೇವರೆ. ತ್ಯಾಗದ ದರ್ಶನವನ್ನು ದೇವರು ತಾನೇ ನೀಡಿ ಧ್ಯಾನ. ನದಿಯ ಬಳಿಯಲ್ಲ ದೇವರ ವಾಕ್ಯವನ್ನು ಕೇಳಬಂಧಪರನ್ನು ದೇವರು ತಾನೇ ಸೇಲಿ ಸಿದ್ಧನು, ದೇವರ ಪ್ರೇರಣೆಯಂದಲೇ ಅವರು ಪ್ರಸಂಗಿಸಿದ್ದರು. ಹೊಲ, ಸೀಲ, ಲಾಕ ಅಥವಾ ಶಿವೆಂದೆಯರು, ಲುಧ್ಯಾ ಹೃದಯವನ್ನು ತೆರೆಯಲ್ಲ; ದೇವರಿಗೆ ಮಾತ್ರ ತಿಳಿದಿಲ್ಲ ಅಗಾರವವು ನಲ್ಲಬೇಕು! ನಾವು ಜೀಜವನ್ನು ಇತ್ತೆ, ನಿರನ್ನ ಹಾಕುತ್ತೇಡೆ, ಆದರೆ ದೇವರು ಮಾತ್ರ ಬಿಂಬಿಗೆಯನ್ನು ನಿರಂತರ ಎಂಬುದನ್ನು “ನಾವುಗಳ ಮರೆಯಬಾರದು” (1 ಕೊಲಂಧ' 3:6; KJV).

“ಲುಧ್ಯಾ ಹೃದಯವು ತೆರೆಯಲ್ಲಬ್ಬಾಗಿ, ಆಕೆಯು ಹೊಲನ ಮಾತುಗಳಿಗೆ ಪ್ರತಿಕ್ರಿಯಿಸಿದಳು” (14ಇ). ವರ್ಷ 15ರಲ್ಲ, ಆಕೆಯು, ಆಕೆಯ ಮನೆಯವರೂ ದೀಕ್ಷಾನ್ವಾನ ಮಾಡಿಸಿಕೊಂಡರು. ಅಲ್ಲಿದ್ದವರೆಲ್ಲರೂ ಅಥವಾ ಅವರಲ್ಲ ಕೆಲವು ಸ್ತ್ರೀಯರು, ಆಕೆಯ ಕುಟುಂಬದವರಾಗಿರಬಹುದು ಎಂಬ ನಾಜನೆಯನ್ನು ನಿರಂತ್ರದೆ - ಬಹುಶಃ ಆಕೆಯ ನೇರಕರುಗಳು ಇರಬಹುದು. ದೀಕ್ಷಾನ್ವಾನಕ್ಕಾಗಿ ನಿರ್ಲಯ ಸಿದ್ಧವಾಗಿಯೇ ಇತ್ತು, ನಂದೆಳಿಬಿಳಿದೆ ಅವರುಗಳು, ನದಿಯಲ್ಲ ಇಂದ್ರ ಕ್ರಿಸ್ತನನ್ನು⁴⁹ ನೇರುವದಕ್ಕಾಗಿ ದೀಕ್ಷಾನ್ವಾನ ಹೊಂದಿದ್ದರು.

ಲುಧ್ಯಾ ಮತ್ತು ಆಕೆಯ ಮನೆಯವರ ದೀಕ್ಷಾನ್ವಾನದ ಕುಲತ್ವ ವರ್ಣನೆಯನ್ನು ಅನೇಕ ಪರಂಗಳಿಂದ ಲಕ್ಷಿಸುತ್ತಾ ಬಂದಿರುವರು. ಅದರ ಬಿಸ್ತುರಣೆಯಲ್ಲ ಯಾವುದೇ ಗೊಂದಲಬಿರುವದಲ್ಲಿ, ನಿರಂತರ ಹಸಿರಾದ ಪ್ರಶಾಂತಯ ನ್ಷಳ, ಆಗಂಜೈ ನದಿಯ ಬಳಿಯಲ್ಲ ಒಬ್ಬನು ನಿಂತುಕೊಳ್ಳುವಾಗೆ, ಅದು ಕಡಿದಾದ, ಅಳವಾದ ರಭನಂಬಾಗಿ ಶಬ್ದಮಾಡುತ್ತು⁵⁰ ಹಲಯುತ್ತಿದ ನದಿಯಾಗಿತ್ತು, ಅಕ್ಕ ಹಕ್ಕದಲ್ಲಿ ಗಿಡಗಂಣಗಳ ಮಲುನಾಗಿ ಬೀಳಿದಿದ್ದಪ್ರ.

ನಾವು ನದಿಯ ತೀರವನ್ನು ಇಟ್ಟು ಬರುವ ಮೌದಲು “ಆಕೆಯ ಮನೆಯವರು” ಎಂಬ ಹೇಳಕೆಯಕುಲತ್ವ, ಒಂದು ಬಿಷಯವನ್ನು ತಿಜನಬೇಕು. “ಮನೆಯವರೆಲ್ಲರೂ” ದೀಕ್ಷಾನ್ವಾನ ಹಡೆದ, ನಾಲ್ಕು ಘಟನೆಗಳನ್ನು ಹೊನ ಬಡಂಬಡಿಕೆಯಲ್ಲ ದಾಬಲು ಮಾಡಲಾಗಿದೆ: ಕೊನೇರಲ್ಲಾನು ಮತ್ತು ಅವನ ಮನೆಯವರು (10:24, 48), ಲುಧ್ಯಾಮತ್ತು ಆಕೆಯ ಮನೆಯವರು (16:15), ಫಿಂಪಿಯ ಸರೆಯ ಯಜಮಾನನು ಮತ್ತು ಅವನ ಮನೆಯವರು (16:31-34), ಮತ್ತು ನ್ಷೇಫನನ ಮನೆಯವರು (1 ಕೊಲಂಧ' 1:16; ಮತ್ತು ಅರ್ಜೋನ್ತಲರ ಕೃತ್ಯಾಗಳ 18:8). ದೇವ ವಾಕ್ಯದಿಂದ, ಶಿಶು ದೀಕ್ಷಾನ್ವಾನದನ್ನು ರುಜುವಾತು ಹಡಿಸುವವರಿಗೆ, ಈ ಕುಟುಂಬದ ದೀಕ್ಷಾನ್ವಾನಗಳು, ನಿರ್ದಶನಗಳಾಗಿವೆ. “ಈ ಕುಟುಂಬಗಳಲ್ಲಿ ನಿಶ್ಚಯಿವಾಗಿಯೂ, ಒಂದು ಶಿಶು ಇಂಗೊಂಡಿತ್ತು ಎಂದು ತರ್ಕ ಮಾಡುವರು.” ಈ ಮೂರು ಘಟನೆಗಳಲ್ಲಾ ಆ ಕುಟುಂಬದಲ್ಲಿರುವವರೆಲ್ಲರೂ ವಾಕ್ಯವನ್ನು ಕೇಳ ಅದಕ್ಕೆ ವ್ಯಯಕ್ತಿಕಾಗಿ ಪ್ರತಿಖಿಯಿ ನಿರ್ಣಿದರು ಎಂದು ಗಮನಿಸುತ್ತೇವೆ (10:33, 43, 44, 46-48; 16:34; 1 ಕೊಲಂಧ' 16:15). ಇದು ಲುಧ್ಯಾ ಕುಟುಂಬದವರ ದೀಕ್ಷಾನ್ವಾನಕ್ಕೆ ಹಾಥಬಿಕವಾದ “ರುಜು ವಾತನ್ನು” ನಿರಂತ್ರದೆ.

ಲುಧ್ಯಾ ಕುಟುಂಬದವರಿಗೆ ಉಂಟಾದ ದೀಕ್ಷಾನ್ವಾನವನ್ನು ಮಾನ್ಯ ಮಾಡುತ್ತೇದೆಯೇ? ಆ ದಿನ ದೀಕ್ಷಾನ್ವಾನ ಹೊಂದಿದವರಲ್ಲ ಶಿಶುಗಳ ಕೂಡ ಇದ್ದವು ಎಂದು ಭಾವಿಸುವವರ ಕುಲತ್ವ ಯೋಜಿಸಿ: (1) ಲುಧ್ಯಾ ಮದುವೆಯಾಗಿದ್ದಳು ಅಥವಾ ಈ ಹಿಂದೆ ಮದುವೆಯಾಗಿದ್ದಳು ಎಂದು ಭಾವಿಸಬಹುದು. ⁵¹ (2) ಅವಜಿಗೆ ಮಕ್ಕಳಿದ್ದರು ಎಂದು ಭಾವಿಸಿರಬಹುದು. (3) ಆಕೆಯ ಒಂದು ಮನು ಶಿಶುವಾಗಿರಬಹುದೆಂದು ತಿಳಿದಬಹುದು. (4) ಯಾಕಂದರೆ ಲಾಕನ ಹೇಳಕೆಯಂತೆ, “ದೀಕ್ಷಾನ್ವಾನದ ಮೌದಲು ಒಬ್ಬನು ನಂಬ ಬೇಕು” (2:37, 38; 8:36-38) ಎಂಬ ಬಿಷಯಕ್ಕೆ ಬದಲಾಗಿ, ಲುಧ್ಯಾ ಮನೆಯವರಲ್ಲ ಇಂಗೊಂಡಿದ್ದ “ಶಿಶುವಾಗೂ” ದೀಕ್ಷಾನ್ವಾನ ಮಾಡಿಸಿರಬಹುದು ಎಂದು ಭಾವಿಸಿರಬಹುದು.

ఆ నాల్సు భావనగిళన్న ననగే ఒట్టిశిదరే నాను అదన్న “యజువాతు హడిసుచేసు.” హేగెందరే చేఱయిపంచ్ఛ కేళబాగరిల్లదే, ఇల్లయిపంచ్ఛ, ఇల్లదే, హసిరు బేణ్ణయింద జంపునన్న మాదిరుపరు. ఈ విధదళ నావు నత్కువన్న కండు హిడియివదిల్ల. గంబైణనబియల్ శిశుగిళగే దీక్షాన్నాన మాడిసలాగరిల్లచేందు అల్లయిప వాక్యహే తిజసుత్తదే.

లుద్యజల్లిధ్వంథ, కడెయదాద నద్ధిణవన్న గమనిసబేకు. ఆకే అతిథి నత్కుర మాడువపత్రాగిద్భుత (రోమాట్రి 12:13; 1 హేత్ర 4:9). “ఆకేయు, ఆకేయ మనేయిపరు దీక్షాన్నానమాడిసికోండ చేలే ఆకే - నాను కండనన్న నంజడవళిందు సిశ్చయిసికోండిద్దరే నన్న మనేయల్ల బందు ఇల్ల ఎందు బేణ్ణ కోండు నమ్మన్న బలవంత మాడిదళ” ఎందు ఓదత్తేవే (పజన 15ఎ). ఆ ఒందు ఆక్షయనవన్న స్పీకలినుపల్ల హొలను ఏరడు మనస్సుళ్ళపనాగిరబహుదు. ఇన్నెందుడే, అన్నారల్ల తంగువదక్షింతలూ, కైస్తరల్ల తంగువదు యోగ్యవాగిత్తు. కాగూ కేంపల స్త్రీయరే ఇంద్రంథ మనేయల్ల, నాల్సు జన పురుషరు తంగువదు ముజుగరద నంగతియల్లచే? ఆదరే లుద్యజగే “ఇల్ల” ఎంబ లుత్తరపు బేళిరిల్ల, “నమ్మన్న బలవంత మాడిదళ” ఎందు బరిదదే (పజన 15ఙ). హొలను ఫిలాష్యియ, లుద్యజ మనేయల్ల తంగిద కారణ అదు నేచెయ ముఖ్య కేంద్రచాగిత్తు (16:40).

హాతపన్న అనుసరిసుపదు

నాచెల్లయ తిఱవాద సిధాంతగిళన్న ఎదులనుత్తేచే: నమ్మ జిఎస్ దింద నావు చిను మాడోణ? నావు మదుచేయాగబహుదే? మదుచేయాగుచుదాదరే? యారిన్న మదుచేయాగేణ? హట్టయు బేళియుత్తదే. హొలనిగే సిఎడి హాగే దేవరు నమగే రాత్రియ దశనవన్న సిఎడువదిల్ల, ఆదాగ్య తన్న వాక్యద మాలక ఆతను నమ్మన్న ఇన్న కరేయుత్తానే, ఆతను ఆగాగ్ని బాగిలన్న తేరేయుత్తానే హాగూ ముఝ్యత్తానే, దేవ జనర మాతుగిళిందలూ సిశ్చయుత్తానే, “సిఎపంతర హిష్టిగిళన్న దేవరే నడిసువను” (కీర్తన 37:23ఎ; KJV). “సిన్న ఎల్లా నడపతికేయల్ల ఆతన జిత్తుకై బిధేయనాగిరు. ఆతనే సిన్న మాగాగిగిళన్న సరాగ మాడువను” (జ్ఞానోఽంతి 3:6; KJV) నమ్మ జిఎబితదల్ల, దేవర జిత్తువన్న అలయుచాగ, నావు కెలవు కాయిగిళన్న మాడబేఱిందు నమ్మ హారపు తిజసుత్తదే.

(1) సిద్ధానాగిరు. నావు కూడ సిద్ధారాగిరబేఁకు - దేవర కరేగే స్పోంధినలు తశ్ఛిణచే సిద్ధారాగిరబేఁకు. హొలను దశనవన్న నేఁఎడి తశ్ఛి, లాకను, “కూడలే చేకెంచేన్యకై తయాణమాడి, ఆ సిఎమేగే సుపాతే నారబేఁకెందు సిఎంయిసిదరు” ఎందు బరిదిరువను (పజన 10; ఒత్తి హేళిధ్య నన్నదు). సిమ్మ జిఎబితదల్ల, దేవర బిశేషవాద యోజనియన్న అలయుచాగ, ఆ కరేగే తశ్ఛిణచే మాన్యతే సిఎబేఁకు.

(2) మణియువంథవనాగిరు. నంతర నావు కూడ మణియువంతిరబేఁకు. దేవర జిత్తువన్న మత్తు యోజనియన్న అలయుపదు సిద్ధారాద హారదశిక నేఁఎట వల్ల. హొలను దశ్ఛి దిక్షిగే హోగుచాగ, దేవరు అవనన్న తడేఖిడిదను; నంతర లుత్తరకై హోగలు సిద్ధానాగిరుచాగ, అవన దాలయన్న దేవరు అడ్డగట్టిదను. హొలను మత్తు అవన నంగడిగరల్ల, దేవరు మాడుత్రిద్ద కాయిగిళల్ల గొందల ఉంటాగిత్తు. అవరు ఫిలాష్యియన్న తలహిద నంతరపూరు నహ, అవను సుపాతేయన్న

ಅರಂಭನಲ್ಲ - ನಭಾಮಂದಿರದ ಕೊರತೆ ಉಂಟಾಗಿತ್ತು. ಅವರು ಸದಿಯ ಬಜಯಿಲ್ಲ ಸ್ತೀಯನ್ನು ತಂಡುಕೊಳ್ಳುವವರೆಗೆ, ಅವರು ತಮ್ಮ ಉದ್ದೇಶವನ್ನು ತಂಡುಕೊಂಡಿರಿಲ್ಲ. ಹಾಗೆಯೇ ಸಿಂಪ್ರೇಗಳು, ಸಿಮಾಗಾರಿ ದೇವರು ಇಟ್ಟರುವ ಉದ್ದೇಶ ವನ್ನು ಅಲಯುವವರೆಗೆ, ದೇವರ ಯೋಜನೆಯನ್ನು ಸ್ಥಾಪಿಸಾಗಿ ಅಲಯಲಾಲಲ, ಸಿಂಪ್ರ ಸಿಮ್ಮೆ ಅಲೋಚನೆಗಳಲ್ಲ ಮಣಿಯುವವರಾಗಬೇಕು. ಸಿಂಪ್ರ ಅಲಯಲಾರದ ಉತ್ತರವನ್ನು ಸಿಂಡಲು ದೇವರು ತವಕ ಹಡುವವನಲ್ಲ ಆದ್ದಲಿಂದ ಅಧ್ಯೇಯೆಗೊಳ್ಳಿದ್ದು.

(3) ನಜ್ಜಿಗೊಂಡವರಾಗಿಲ. ಅವಕಾಶಕ್ಕಾಗಿ ಕಾಡುಕೊಳ್ಳದೆ, ನಾವು ಅವಕಾಶಗಳನ್ನು ಮಾಡಿಕೊಳ್ಳಬೇಕು. ಒಂದು ಸಮಯದಲ್ಲ, “ಹಾಲನು ಮತ್ತು ಅವನ ಸಂಗಡಿಗಳು ದೇವರು ಅವರ ಕುಲತಾಗಿ ಸಿಧಾರವನ್ನು ಕೃಗೊಳ್ಳುವವರೆಗೂ” ಕಳತುಕೊಂಡಿರಬಹುದಿತ್ತು. ಅದರ ಬದಲಾಗಿ ಅವರು, ಆತನ ನೇರೆ ಮಾಡುವ ಅವಕಾಶವನ್ನು ಹುಡುಕುತ್ತಾ ಮುಂದನಾಗಿದರು.

(4) ದೀನತೆಪ್ರಭುವರಾಗಿಲ. ಅಂತಿಮವಾಗಿ ನಾವು ಕೂಡ ದೀನತೆಪ್ರಭುವರಾಗಿರ ಬೇಕು, ದೇವರ ಕರೆಗೆ ಸರ್ಕಾರಾತ್ಮಕವಾದ ಸ್ವರ್ಜವನ್ನು ಸಿಂಡಿದರೆ, ದೇವರು ಸಮ್ಮನ್ನ ಅಶೀರ್ವದಿನುವನು ಎಂಬ ನಂಜಕೆಯನ್ನು ನಹ ಹೊಂದಿರಬೇಕು. ಹಾಲನ್ ಏರಡನೆಯ ಸೇವಾ ಪ್ರಯಾಣಪ್ರ, ದೇವರ ಅಲೋಚನೆಗಿಂತಲೂ ಬಿಜನ್ನಾಗಿತ್ತು ದೇವರ ಜಿತ್ತುವು ಅವಸಿಗೆ ಸ್ವಷ್ಟಾಗಿರುವಾಗ, ಅವನು ಸರ್ಕಾರತ್ಮಕ ಪ್ರತಿಕ್ರಿಯೆ ಸಿಂಡಿದನು - ನಂತರ ದೇವರು ಅವನ ಪ್ರಯತ್ನವನ್ನು ಅಶೀರ್ವದಿಸಿದನು, ಮತ್ತು ನುವಾರೆಗಾಗಿ ಹೊಸ ಬಂಡಪ್ರ ತೆರೆದು ಕೊಂಡಿತು. ಹಾಗೆಯೇ, ನಮ್ಮಿಲ್ಲಯೂ ಕೂಡ ಕೆಲವರು, ದೇವರ ಉತ್ತರವು ನಾವು ಬಯಸಿದಂತೆ ಇಲ್ಲದೆ ಇರುವದಲಿಂದ, ಅದನ್ನು ಅರ್ಥಮಾಡಿಕೊಳ್ಳಲು ಕಲಣವಾಗಿರಬಹುದು. ದೇವರ ಉತ್ತರವನ್ನು ಹಡೆಯಲು ನಾವು ದೀನರಾಗಿರಬೇಕು. ದೇವರ ಜಿತ್ತವನ್ನುಲಿಯುವಾಗ, ತಕ್ಷಣವೇ ಸರ್ಕಾರತ್ಮಕ ಪ್ರತಿಕ್ರಿಯೆ ಸಿಂಬಿಂಕು. ಸಿಂಪ್ರ ಅದನ್ನು ಮಾಡುವುದಾದರೆ, ಅಂತ್ಯದಲ್ಲ ದೇವರು ಸಿಮ್ಮನ್ನು ಅಶೀರ್ವದಿನುವನೆಂದು ನಾನು ದೃಢಹಡಿಸುತ್ತೇನೆ!

ಮುಕ್ತಾಯ

ಈ ಹಾರ್ತಗಳ ಅಧ್ಯಯನದಲ್ಲ, ಆತನ ಕರೆಗೆ ಸಿಂಪ್ರೇಗಳ ಮಾನ್ಯತೆ ಸಿಂಡಬೇಕೆಂದು ನಾನು ಖೋರಾತ್ನಾಯಿಸಿದ್ದೇನೆ. ಇದನ್ನು ಅಂತ್ಯಗೊಳಿಸುವಾಗ, ಮಾನ್ಯತೆಗೆ ಯೋಗ್ಯವಾದ ಏರಡು ಬಿಶೇಷ ಕರೆಗಳನ್ನು ನಾನು ಸಿಮರೆ ಸಿಂಡುತ್ತೇನೆ.

ಸಿಂಪ್ರ ಈಗಾಗಲೇ ಕೈಸ್ತರಾಗಿದ್ದರೆ, “ಮೆಕೆಡೋನ್ಯಾದ ಕರೆಗೆ” ಮಾನ್ಯತೆಯನ್ನು ಸಿಂಡಿಲ. “ಸಮರೆ ಬಂದು ಸರ್ಕಾರಾಯಿಸಿಲ” ಎಂದು ಕರೆಯನ್ನು ಸಿಂಡುತ್ತಿರುವ ಸರ್ಕಾರ ಹಾಗು ನಾವಿರಾಯ ಜನರ ಸ್ವರಕ್ಷೇ ಶಿಖಿಗೊಂಡಿಲ! ಯಾಲಿಗೂ ಇದರಿಳ್ಳಿ ಅಸತ್ಕಿ ಇಲ್ಲ ಎಂದು ಸಿಂಪ್ರ ಭಾವಿಸುವದಾದರೆ, ಫಿಅಪ್ಪಿಯನ್ನು ನೆನಹು ಮಾಡಿಕೊಳ್ಳಲಿ: ಅದು ತಣ್ಣಾಗಾದ ತಕ್ಷಣವಾಗಿತ್ತು, ಅದರೆ ವಾಕ್ಯಕ್ಕಾಗಿ ಜನರು ನದಿತೀರದಲ್ಲ ಕಾಯಿತ್ತಿದ್ದರು. ಸಿಂಪ್ರ ಅಂಥವಲಾಗಿ ಹುಡುತುವಾಗ, ಯಥಾರ್ಥವಾದವರನ್ನು ತಂಡುಕೊಳ್ಳುವಿಲ, ನತ್ಯವನ್ನು ಹುಡುತುತ್ತಿದ್ದ ಲುದ್ಯಾ ಮತ್ತು ಅವರ ಮನೆಯವರಂತರನ್ನು ಕಾಬಿಲಿ.

ಸಿಂಪ್ರ ಇನ್ನೂ ಕೈಸ್ತರಾಗದೆ ಇದ್ದರೆ, ದೇವರ ಪ್ರಮುಖವಾದ ಕರೆಗೆ ಮಾನ್ಯತೆ ಸಿಂಡಿಲ ಎಂದು ನಾನು ಮನಬಿ ಮಾಡುತ್ತೇನೆ: ಸಿಂಪ್ರ ರಕ್ಷಿತಲ್ಪೂರ್ಣ ಆತನ ಬಿಶೇಷವಾದ ವೃತ್ತಿಯಾಗಬೇಕು! 2 ಥೆನಲೊನಿಕ 2:14ರಲ್ಲ ಹೊಲನು ಒತ್ತಿ ಹೇಳಿರುವಂತೆ, ಸುವಾರೆಯ ಮಾಲಕ ದೇವರು ಎಲ್ಲರನ್ನು ಕರೆಯುತ್ತಾನೆ. “ಕರೆಯಲ್ಪ್ರಯಿಲಿಂದ”⁵² ಸಭೆಯು ನ್ಯಾತನೆಗೊಂಡಿರುತ್ತದೆ - ಇನ್ನೊಂದು ಹಡುದಲ್ಲ ಹೇಳುವದಾದರೆ ದೇವರ ಶುಭ ಸಂದೇಶದ ಕರೆಗೆ ಮಾನ್ಯ ಮಾಡುವವರು ಎಂಬುದಾಗಿದೆ (ಅಹೋನ್ತಲರ ಕೃತ್ಯಗಳ 2:38, 41, 47; KJV) ಲುದ್ಯಾ

ಮತ್ತು ಅಕೆಯ ಮನೆಯವರು ಮಾಡಿದ ಮಾನ್ಯತೆಯಂತೆ, ನೀವು ಮಾಡದೆ ಇದ್ದರೆ, ನಿಮ್ಮ ಹೃದಯವನ್ನು ತೆರೆಯಲು ದೀನಲಗೆ ಅವಕಾಶ ಮಾಡಿಕೊಡಿಲ - ಹಾಗೂ ದೀಕ್ಷಾನ್ಯಾಸ ಮಾಡಿಸಿಕೊಳ್ಳಲಿ, ಲುಧ್ಯಾ ಮತ್ತು ಅಕೆಯ ಮನೆಯವರು ಮಾಡಿದಂತೆಯೇ ಮಾಡಿಲ.

ಪ್ರಸಂಗದ ಸಿಹಿಗಳು

(ವಜನ 13ರಣ್ಣ) “ಖುರ್ದನೆಯ ಸ್ಥಳ” ಎಂಬ ತಲೆ ಬರಹದಲ್ಲಿ “ಮಾತನಾಡುವ ಸ್ಥಳ,” ಕೇಳುವ ಸ್ಥಳ “ಬಿಧೇಯತೆಯ ಸ್ಥಳ,” “ಅತಿಧ್ಯಾದ ಸ್ಥಳ” ಎಂಬ ಇತರೆ ಅಂಶಗಳನ್ನು ಮಾಡಬಹುದು.

“ಒಬ್ಬ ಸ್ತ್ರೀ” (ವಜನ 14) ಎಂಬ ಪ್ರಸಂಗದಲ್ಲಿ, ಲುಧ್ಯಾ ಜೀವನ ಜಲತೆಯನ್ನು ವಿವರಿಸಬಹುದು: “ವ್ಯಾಪಾರಿಯಾದ ಮಹಿಳೆ” ಆರಾಧಿಸುವ ಮಹಿಳೆ, ಕೇಳುವ ಮಹಿಳೆ, ಸ್ವರ್ಣಿಂದಿಸಿದ ಮಹಿಳೆ, ಎಂಬುದಾಗಿ ವಿಂಗಡಿಸಿ, ಕರ್ತನ ನೇರವೇಗೆ ಅತಿ ಅಗತ್ಯದ ಮಹಿಳೆ ಎಂದು ಒತ್ತಿ ಹೇಳಬಹುದು.

ಉಪನಿಷತ್ತಿಗಳು

¹ಯಾರೋಹಣೆ ಎಂಬ ತುಸಿದ್ವಾದ ರಾಜಕುಮಾರಿಯ ಹೆಸಲಸಿಂದ ಯಾರೋಹಣೆ ಎಂಬ ನಾಮಾಂಕಿತವಾಗಿದೆ, ಆದರೆ ಆಹೇಸನ ಯಾವ ನಾಯಿನ್ನು ನಾನು ನೋಡಿರುವದಿಲ್ಲ. ²ವೀಷಿಯಾ ಮತ್ತು ಯಾರೋಹಣೆ ದೇಶಗಳನ್ನು ಗುರುತಿಸಲು ಶೂರ್ವ ಮತ್ತು ಹೃಷಿಮು ಎಂದು ಬಳಸಲಾಗಿದೆ. ³ಹೌಲನು ಮೆಕೆದೊನ್ಯತ್ಕೆ ಹೋಗುವ ಚೆದರೆಂದು ಅಣ್ಣ ಕೈಸ್ತರು ಇಡ್ಡರು ಎಂಬ ಪ್ರತೀತಿ ಇದೆ (2:10), ಆದರೆ ಅಣ್ಣಯರೆಗೂ, ಅಣ್ಣ ಬಹಿರಂಗವಾಗಿ ಸುವಾರ್ತೆ ನಾರಲ್ಯಾಟ್ಯತು ಎಂಬ ನಾಕ್ಷಿಂಜಳಿಸಬಹುದು, ⁴ಅಣ್ಣಯರೆಗೆ, ತ್ರೋಽವದಲ್ಲಿ ಸುವಾರ್ತೆಯನ್ನು ನಾರಬೇಳೆಂಬ ದೀಪರ ಯೋಜನೆಯನ್ನು ಅವರು ಹೊಂದಿರಿಷ್ಠಿಲ್ಲ, ನಂತರ ತ್ರೋಽವದಲ್ಲಿ ಸಭಿ ನ್ಯಾಪನೆಯಾಯಿತು (20:6-12; ಹಾಗೆಯೇ 2 ಕೆಲಿಂಧಿ 2:12). ⁵“ಗೋಂಡೆಗಳನ್ನು ಕೆಡಿ ಹಾಕು” ಎಂಬ ಹಾರದ 10:3ರ ಉಪಾಂತ್ಯಯನ್ನು ಅನ್ವೇತ್ತಲರ ಶ್ವರ್ತಾರಳಿ, 2 ನೇ ಪುನ್ರಾತ್ಮಕದಲ್ಲಿ ನೋಡಿಲಿ. ⁶ಹೌಲನು ಮಲಗಿಡ್ಡನುಅಧಿಚಾ ಎಜ್ಞರವಾಗಿದ್ದನು ಎಂಬುದನ್ನು ಅಲಿಯಿವು. ⁷“ಮೆಕೆದೊನ್ಯದ ಒಬ್ಬ ಮನುಷ್ಯನು” ಎಂಬುದನ್ನು ಮೂಲ ಭಾಷೆಯಲ್ಲಿ ಅವನು ಯಾರು ಎಂಬ ಗೊಂಡಲಬಿದೆ, ಅವನು ಅಲೆಕ್ಷಾಂಡ್ರಪ್ರ ಮಹಾರಾಜನು ಎಂಬ ಲೂಕೆ ಇದೆ. ಹೌಲನು ಅವನನ್ನು ಗುರುತಿಸಿರುವ ನೂಜನೆ ಇಲ್ಲ. ⁸ಹೌಲನ, ಚೆದರಲ ಹಾಗೂ ಏರಿಸಿ ನೇರೂ ಪ್ರಯಾಣದ ನಾಯಿಯನ್ನು ನೋಡಿಲಿ. ⁹“ದೇವರು ನಮ್ಮನ್ನು ನಾರಲು” ಕರೆದಿರುವನೆಂಬ ಹೇಳಿಕೆಯಲ್ಲ, ಲಾಕನು ನಹ ಸುವಾರ್ತೆಕ್ಷಾಗಿದ್ದನು ಎಂಬ ನೂಜನೆಯಾದೆ (16:13). ¹⁰ತ್ರೋಽವದಿಂದ, ನೆಯಾಕ್ರೋಣಿಗೆ ಎರಡು ದಿನದ ಪ್ರಯಾಣ, ಅವರು ಹಿಂದಿರುಗುವಾಗ 5 ದಿವಸಗಳ ಪ್ರಯಾಣವಾಯಿತು (20:6).

¹¹ರ್ತಾ ಹದ “ನ್ಯಾ” (ಸಿಯಾನ್) “ಸೀಟ್” (ಪ್ರೋಆ) ಸಿಯಾಕ್ರೋಣ ಹೊನ ನಗರ ಎಂಬ ಅರ್ಥ. ಈ ದಿನಗಳಲ್ಲಿ “ಕವಲ್” ಎಂದು ಕರೆಯಲಾಗುತ್ತಿದೆ. “ಮೆಲ್ರ್” ಎಂಬ ಅರ್ಥ. ¹²ಕಿಲ್ಲನ, ಆ ಪುರಾತನ ಮಾರ್ಗವನ್ನು ಬರೆಯಲಾಗಿದೆ, ಪುರಾತನ ವಾಹನಗಳ ಪುರಾವೆಗಳು ಅಣ್ಣವೇ. ¹³ಅತ್ಯಿಯಾಟ್ಕ್ ಬಳಯಲ್ಲಿ ಇಂತಾಯ ಇದ್ದು, ಅಣ್ಣಂದ ರೊಳಮಾಯಕ್ಕೆ ಮಾರ್ಗವನ್ನು ಮಾಡಲಾಗಿತ್ತು (28:15). ¹⁴ಬೈನಂತಿಯನ್ನು ನಂತರದಲ್ಲಿ “ಕಾನ್ನಾಂಣಿನೋಹಲ್” ಎಂದು ಕರೆದರು, ಅದು ಈ ದಿನದ ಇನ್ತಾನ್ ಬುಲ್ ಆಗಿದೆ. ¹⁵ಅ ಸಮಯದಲ್ಲಿ ನೆಯಾಕ್ರೋಣಯಲ್ಲಿ ಪ್ರಸಂಗಿಸಿದರು ಎಂಬುದಾಗಿರುವದಿಲ್ಲ, ಫಿಉಪ್ಪಿಯಲ್ಲಿ ನಾರಲ್ಯಾಡುವಾಗ, ನ್ಯಾಭಾಬಿಕವಾಗಿ ಅದು ನೆಯಾಕ್ರೋಣ ಹರಡುತ್ತಿತ್ತು. ¹⁶KJVಯಲ್ಲಿ “ಪ್ರಥಾನ ಪಟ್ಟಣ” ಎಂದಿದ್ದರೂ, ಮೂಲ ಭಾಷೆಯಲ್ಲಿ ಇರುವದಿಲ್ಲ. ¹⁷“ಮೆಕೆದೊನ್ಯದ ಮೋಡಲ ಜಲೀಯನ್ನು” ಲಾಕನು ಹುಡುಕುತ್ತಿದ್ದನು, ಅದು ನಾಲ್ಕು ಜಿಲ್ಗ್ರಾಗಾಗಿ ವಿಂಗಡವಾಗಿತ್ತು, ಫಿಉಪ್ಪಿಯ ಪೂರ್ವದ ಮೋಡಲ ಹಣ್ಣಿಂಬಾಗಿತ್ತು. ¹⁸ಮೂಲ ವಾಕ್ಯದಲ್ಲಿ “ನ್ಯಾನ್” ಎಂಬುದಾಗಿದೆ ಅದು ರೋ ಮಾಯದ ಒಂದು ಭಾಗವೆಂದು ಲಾಕನು ಓದುಗರು ತಿಳಿಕೊಂಡರು. “ಫಿಉಪ್ಪಿಯ ಜಲತೆಯನ್ನು

ಒದುವಾಗ ಅದನ್ನು ತಿಳಯುತ್ತೇವೆ: ಮೂಲದಲ್ಲ ಫಿಅಷ್ಟಿಯು “ಕೈಸಿಡ್ಸ್” ಎಂಬ ಹಜ್ಞಾಯಾಗಿತ್ತು, ಅದರ ಅರ್ಥ “ಚಿಲಮೆ” (ಹಿಂಷಿಯ ಜಾಕಿದ ಸ್ಥಳದಲ್ಲ “ಕೈಸಿಡ್ಸ್” ಇರುತ್ತದೆ) ಅಲ್ಲ ಜಿನ್ಸ್ ದೊರೆಯುವ ಬೆಳ್ಳವಿದ್ದದಲಂದ, ಮೆಕೆದೊನ್ಯುದ ಫಿಆಪ್ ಇಲ್ಲ [1] ತಖ್ಯಾತಗೊಂಡನು. ಅದನ್ನು ಪುನಃ ಸಿಮಾಂಬಮಾಡಿ, ಅದನ್ನು “ಫಿಲಪ್ಪುಯ” ಎಂದು ಕರೆದರು. ನಂತರ ರೋಮಾಯರ ಮಹಾನಮರಪು ಅಲ್ಲ ಇರುಗಿತು (ಲೈಕ್ಸ್‌ಫಿಯರನು ಅದನ್ನು ಜಾಲಯನ್ ಸಿಇರ್ ಎಂದು ತನ್ನ ನಾಟಕದಲ್ಲಿ ಕರೆದನು). ಅಲ್ಲ ಅಕ್ಷಯ್ಯೆನಿಯನು (ಅಗನ್ಸ್‌ನ್) ಮತ್ತು ಅಂಥೋನಿಯ ಬ್ರಾಹ್ಮನ್ ಮತ್ತು ಕಾಸಿಯನ್‌ನನ್ನು ಸೀಲಿಲ ಸಿದ್ಯ, ಮತ್ತು ಜಾಲಯನ್ ಸಿಇನರನನ್ನು ಕೊಂಡರು. ಅಗನ್ಸ್‌ನು ಜಕ್ಕಾಧಿಪತಿಯಾದಾಗ (ಲೂಕ್ 2:1) ಅವನು ಫಿಲಪ್ಪಿಯನ್ನು ರೋಮಾಯದ ಒಂದು ಸ್ಥಳವನಾಗಿ ಮಾಡಿದನು. ನಂತರ ಅದನ್ನು ಕೊಲೋನಿಯಾ ಜಾಲಯನ್ ಅಗನ್ಸ್‌ನ್ ಎಂದು ಕರೆದನು. ಲಾಕನು ಅದನ್ನು (ಹಿಂಷಿ) “ಫಿಲಪ್ಪ್ಸ್ ಸಿಟ್” ಎಂದು ಕರೆದನು.¹⁹ ಲುಸ್ಟ್, ತೈಲಂಚ, ಫಿಲಪ್ಪಿ ಕೊಲಂಥ, ಮತ್ತು ಬಾಲೆಮನ್, ಫಿಸಿದ್ಯ ಅಂತಯೋಕ್ಯದ ಆರು ಪಟ್ಟಣಗಳು, ಅವುಗಳಲ್ಲ ಕೆಲವನ್ನು ಶಂಗಾಗಲೇ ಕಳಿತಿರುವೆವು.

²⁰ ಸಿವ್ಯಾತ್ರಾರದ ಸ್ನೇಹದ ಭಿಧಾತಿಗಳನ್ನು ರೋಮಾಯರ ಇ ನ್ಯಾನಗಳಿಗೆ ಕಳಹಿಸಿದರು ಅವರಗೆ ಬಿಳೀಕ್ ಅನುಕೂಲತೆಗಳನ್ನು ಕಳ್ಳುವಣಾಗಿತ್ತು, ಅವರ ಇರುವಿಕೆಯು ಅಲ್ಲ ರೋಮಾಯರ ಇರುವಿಕೆಯನ್ನೇ ನೆನಪು ಮಾಡುತ್ತಿತ್ತು.

²¹ ರೋಮಾಯವು ಅನೇಕ ನಂತರ ತಿಗಳನ್ನು ಹೊಂದಿತ್ತು. ಅಲ್ಲ ರೋಮಾಯರು, ಯೆಹೋದ್ಯರು ಕಾಗೊ ಸಭಾಮಂದಿರಗಳನ್ನು ಪ್ರಾಣಿತಿಗೊಂಡಿರುತ್ತಿದ್ದರು (18:2; 28:17). ಫಿಲಪ್ಪಿಯಲ್ಲಿ ಸಭಾ ಮಂದಿರವಿರಲಿಲ್ಲ, ²² ರೋಮಾಯರ ಈ ವ್ಯಾಂತ್ಯಾರ್ಥಿಕ್ ಕೌಲನು ಈ ಹಿಂದಿನ ನೆಲಸಿದ್ದನು, ಅದರೆ ಇವುಗಳು ಪೂರ್ವ ದಿಕ್ಕಿನಲ್ಲಿದ್ದು, ಅವರಲ್ಲ ಅನೇಕರು ಯೆಹೋದ್ಯರ ಪ್ರಭಾವವನ್ನು ಹೊಂದಿದ್ದರು. ²³ ಹೊಲನು ಫಿಲಪ್ಪಿಯ ಸಭೆಗಾಗಿ ಬಹಳ ಜಿಂಟನೆ ಮಾಡುತ್ತಿದ್ದನು, ಅದಕ್ಕೆ ಫೀಲಿತೆಯ ಹತ್ತ ಎಂದು ಕರೆದರು (ಹಿಂಷಿ 1:3-5; 4:1). ²⁴ ಸಭಾ ಮಂದಿರದ ನ್ಯಾಹನಿಗೆ ಕೇವಲ ಹತ್ತ ಜನರ ಅಗನ್ಸ್‌ರೆ ಇತ್ತಡ್ಲಿಲಂದ, ಅಲ್ಲ ಕೇಲ ವಾರು ಯೆಹೋದ್ಯರು ಇತ್ತಡ್ಲಿರೆಂದ ತಿಳಯುತ್ತೇವೆ. ²⁵ ಸಭ್ಯರಿಗಿಂತ ಹೊಲನು ಅವನ ನಂಗಡಿಗರು ಫಿಲಪ್ಪಿಗೆ ಬಂದಿರಬಹುದು. ಅವರು ನಾಮಾನ್ಯವಾದ ತುನಂಗ ಮಾಡಿರಬಹುದು (ಲುಸ್ತದಲ್ಲ ಸಭಾಮಂದಿರ ಇಲ್ಲದೆ ಇರುವಾಗ ಮಾಡಿದಂತೆ). ²⁶ ಫಿಲಪ್ಪಿಯ ಬಜಯಲ್ಲ ಗೆಂಜೆನ್ಸ್ ನದಿ ಇದೆ, ಅಪ್ರೋಸ್ತಲ ಕ್ಯಾರ್ಯಾರ್ಥ 16ರಳ್ಲಿ ಇದನ್ನು ತಿಳಸಿರಬಹುದೆ. ²⁷ ಪಜನ್ 13ರ ಹಣತ ಅಸಿಕ್ಯಾಯ, ನದಿಗೆ ಹೊಳೆನುವ ಸ್ಥಳ ಎಂಬುದಾಗಿರಬಹುದು (KJV). ²⁸ ಅವರು ಬಹಿರಂಗ ಸ್ಥಳದಲ್ಲ, ಒಂದು ಅನರೆಯ ಕೆಳಗೆ ಅಧಿಕಾ ಮನೆಯಲ್ಲ ನೇಲದ್ದರು ಎಂಬುದು ಸ್ವಷ್ಟವಿಲ್ಲ. ²⁹ ಪಜನ್ 14ರಳ್ಲಿರುವ ಲಾಡ್ಯಕ್ ವಿವರಣೆಯನ್ನು ಮಾಲ ಬರವಣಿಗೆಯಲ್ಲಿ ತಿಳಿಸಿದ್ದರು (ಯುತ್ತಾಯ 5:1).

³⁰ ಸಭ್ಯತ್ವವಿನಿಂದ, ಸಭ್ಯತ್ವಿಗೆ ಈ ಸ್ತ್ರೀಯರು ನದಿಯ ಬಜಯಲ್ಲ ನೇಲ ಬಂದದಲಂದ, ದೇವರು ಹೊಲನು ಮತ್ತು ಅವನ ಸಂಧಿಗಿರು ಅವರನ್ನು ನಂಧಿಸುವಂತೆ ಮಾಡಿದನು. ³² “ಲಾಡ್ಯಕ್” ಎಂಬುದು ನಾಮಾನ್ಯವಾದ ಹೇನರಾಗಿತ್ತು, ಧುವರ್ತೆರವು ಲಾಡ್ಯಕ್ ಪೂರಾತನ ಸಂಸ್ಕಾರದಾಗಿತ್ತು. ³³ ಸೀಲ ಧ್ರಾಮವನ್ನು ಮಾರುವವಶು ಎಂದು (NASB) ಯಳ್ಳಿ ಇರಬಹುದು, ಸೀಲ ಬಜ್ಜಿದಲ್ಲ ಅದಿದ್ದ ಬಜ್ಜಿಯನ್ನು ಮಾರುವವಶು. ಧುವರ್ತೆರವು ಈ ವಸ್ತುಕ್ಕೆ ತಖ್ಯಾತಗೊಂಡಿತ್ತು, ³⁴ ಹೊದು, ಕೈಸ್ತ ಮಹಿಳೆಯರು ವಾರ್ಷಾಾರದಾಗಲು ನಾಧ್ಯವಿದೆ. ಕೈಸ್ತ ತಾಯಿಯರು ಮನೆಯಂದ ಹೊರಡಿಗೆ ಹೋಗಿ ಕೆಲನ ಮಾಡಬಾರದೆಂಬುದು ನಸ್ತಿ ನಲಕೆ (ಅಲಕ್ಕುಕ್ಕೆ ಒಕ್ಕಾದ ಅನೇಕ ಮತ್ತು ಮತ್ತು ನಾಪು ಹೊಂದಿದ್ದೇವೆ). ಅವರ ಆದ್ಯತೆಗಳ ತುಮ್ಮ ಬಧ್ಯವಾಗಿದ್ದರೆ ಕೆಲನ ಮಾಡಬಹುದು, ಮನೆಯನ್ನು ತುಮ್ಮ ಹಡಿಸುವವರನ್ನು ಅವರ ಮಾಡಬೇಕು (ಅರ್ಥ 2:4, 5). ಜ್ಞಾನೋಳಿತ್ 31:10-31 ಹೋಗ್ಗಾದ ಮಹಿಳೆಯರು ವಾರ್ಷಾಾರವನ್ನು ಮಾಡುತ್ತಿದ್ದರು, ಆದಾಗ್ಯ ಅವರ ಕೆಲುಂಬವನ್ನು ಅಲಕ್ಕು ಮಾಡಲ್ಲ. ³⁵ ಹೊಲನು, ತುಮ್ಮ ಹಾಗೂ ಏರಡನೆಯ ನೇವಾ ತ್ರಯಾಂಬದ ಸ್ತಕ್ಯಯನ್ನು ನೊಡಿಲಿ. ³⁶ ಮಾಡರ್ ಬೇಲಿನಿಂದ ನಂಸ್ತರಂಗೊಂಡ ಬಜ್ಜಿವನ್ನು ಲಾಡ್ಯಕ್ ಮಾರುತ್ತಿದ್ದಳು ಎಂಬುದು ಕೆಲವರ ಅಭಿಪ್ರಾಯ. ಅದನ್ನು “ಪತೀಣಿ ರೆಡ್” ಎನ್ನಿತ್ತಿದ್ದರು. ಅವಶು ಕಷ್ಟೇಷಿಫೀನ ಸೀಲ ಬಜ್ಜಿವನ್ನು ಮಾರುತ್ತಿದ್ದಳು ಎಂಬುದಾಗಿದೆ. ³⁷ ಅದು ಅಕೆಗೆ ನಾಕಾಗುವ ದೇಹದ್ದು ಮನೆಯಾಗಿತ್ತು, ಅವಶು ಸೇವಣಿಯಲಿಗೂ ಹಾಗೂ ನಾಲ್ಕು ಜನ ಬಿಷಣಲಿಗಳಿಗೂ ನಾಕಾಗುತ್ತಿತ್ತು. ³⁸ “ದೇವರಲ್ಗೆ ಭಯಪಡುವವರು” ಈಲಿತಾಗಿ ಅಪ್ರೋಸ್ತಲರ ಕ್ಯಾರ್ಯಾರ್ಥ ಅನೇಕ ನಾಲ ಈ ಹೇಳಿಕೆ ಯಿನ್ನು ಸಿಲದಲಾಗಿದೆ. ³⁹ “ದಿನಾಲ್” ಎಂಬುದು ಹಣದ ಜಳ್ಳಿ ನಾಮಾನ್ಯ ಕೆಲನಗಾರನ ಬಂದು ದಿನದ ನಂಭಜ. ⁴⁰ ಹರದೇಶದಲ್ಲಿದ್ದ ಯೆಹೋದ್ಯರು ಸಭ್ಯತ್ ದಿವಸದಲ್ಲಿ ತಮ್ಮ ವ್ಯವಹಾರಗಳನ್ನು ವಾರ್ಷಾಾರ ಮಂಗಿಗಳನ್ನು ಸ್ಥಿತಿಗೊಳಿಸುತ್ತಿದ್ದರು ಲಾಡ್ಯಕ್ ನಿತ ಅದನ್ನೇ

ಮಾಡಿರಬಹುದು. ಅವಳ ಅಂಗಡಿಯನ್ನು ನೋಡಿ ಕೇಳಬ್ಲೆತ್ತಿದ್ದ (ಅಂಗಡಿಯನ್ನು ತೆರೆಯುತ್ತಿದ್ದವರು) ನೇವರಕರುಗಳು ನಂತರ ಶಾಧನನೆಗೆ ನೇರ ಬಂದಿರಬಹುದು.

⁴¹ಎಲ್ಲರೂ ಮಾತನಾಡಬಹುದಾಗಿದ್ದರೂ (ವರ್ಜನ 13) ಹೊಲನು ಮುಖ್ಯ ಪ್ರಸಂಗಿಯಾಗಿದ್ದನು (14:12). ⁴²ಜಾನ್ ಕಾರ್ಯಾಲ್ಯಾನನ ತಕ್ಷವನ್ನು ಒಪ್ಪಬರಲು, ಕಾರ್ಯಾಲ್ಯಾನಿನ್ನರು, ಪ್ರಣಾಂಬೆಂಟ್ ನಂತರ ದಲ್ಲಿ ಇದ್ದ ಧಾರ್ಮಿಕ ನಾಯಕರು, ಅನೇಕ ಸಂಭವ ಸಂಸ್ಥೆಗಳವರು ಕಾರ್ಯಾಲ್ಯಾನಿನ್ನರ ತಕ್ಷವನ್ನು ಒಷ್ಣಿಸಬರಲು. ⁴³ತೇ ತಕ್ಷವನ್ನು “ಹೆಲಿಡಿಟಲ ಡಿಪ್ಲೀಮಿಟ್” ಎಂದು ತರೆಯಬರಲು, ಅದು ವಾಕ್ಯದಲ್ಲಿ ತಿಳಿನಲಾಗಿದೆ (ಯಿಹೆಜ್ಜ್ಲೋಲ 18:20; ಮತ್ತಾಯ 18:3). ⁴⁴“ಲಕ್ಷ್ಯೋಷ್ಟ್ ಕೇಳಿತ್ತಿದ್ದರು” ಎಂಬುದು ರೀತೆ ಭಾಷಿಯ ಅಶ್ವರಾಣ ಕಾಲ. ⁴⁵15:4ರಲ್ಲಿ ಇದೇ ವ್ಯಾಖ್ಯಾನವನ್ನು ಬಳಸಲಾಗಿದೆ. ಉದಾಹರಣೆ ಕೀರತನೆ 105:41 ದೇವರು “ಬಂಡಿಯನ್ನು ಸೀಳಲು” (ಬಿವೇಜನಕಾಂಡ 17:1-7). ⁴⁶“ಆಕೆಯ ಹೃದಯವನ್ನು ತೆರೆದನು” ಎಂಬುದು ತೇ ಹಿಂದೆ ಆಕೆಯ ಬಳ್ಳಯದ ಸಿಹಿತ್ತೆ ಆಕೆಯ ಹೃದಯವು ತರೆದಿರಾಲ್ಲಿ ಎಂಬ ನಾಜನೆಯಲ್ಲಿ, ನತ್ಯದ ಜ್ಞಾನವು ಅವಳ ಹೃದಯವನ್ನು ತೆರೆಯತು. ⁴⁷R. C. H. Lenski, *The Interpretation of the Acts of the Apostles* (Columbus, Ohio: The Wartburg Press, 1944), 658. ⁴⁸ಸೀಲನು ಅವರಿಗೆ ದೀಕ್ಷಾನ್ವಾನ ಮಾಡಿಸಿರಬಹುದು, ಅಥವಾ ತಿಮೇಥಿಯ ಮಾಡಿಸಿರಬಹುದು, ಏಕೆಂದರೆ ಹೊಲನು ದೀಕ್ಷಾನ್ವಾನ ಮಾಡಿಸಲಿಲ್ಲ (1 ಕೇಳಲಿಂಥ 1:14-17). ⁴⁹ನಮ್ಮ ಪ್ರವಾಸದಲ್ಲಿದ್ದ ನಾಯಕನು ಜನರ ಗಡ್ಡಲಕ್ಷೀಂತಲೂ, ಹೆಜ್ಜಾದ ಶಳ್ಳಿಂದ ಮಾತನಾಡ ಬೇಕಿತ್ತು.

⁵⁰ತೇಗಿನ ನಮಾಜದಲ್ಲಿ, ಮಗುವನ್ನು ಹೊಂದಿರುವ ಮಹಿಳೆಯನ್ನು, ತಾಯಿ ಎಂದು ಹೇಳಲು ನಾಧ್ಯಾಖಿಲ್ಲ, ಅಥವಾ ಅವಳ ಮದುವೆಯಾದವರ್ಜಿತಾ ಎಂದು ಹೇಳಲೂ ನಾಧ್ಯಾಖಿಲ್ಲ, ಆದರೆ ಆ ದಿನಗೆ ದಲ್ಲಿ ನಾಧ್ಯಾಖಿತ್ತು. ⁵¹ಅಪ್ರೌಷ್ಠಲರ ಶ್ವರ್ಯಗಳ ಪ್ರಸ್ತುತ, 1 ರಲ್ಲಿಯವ “ಸಭೆ” ಎಂಬ ಹಾರವನ್ನು ನೋಡಿಲ.